

Date: September 19, 2025

To, **BSE Limited,** 1st Floor, New Trading Ring, Rotunda Building, PJ Towers,

Dalal Street, Mumbai - 400 001

Scrip Code: 544414

National Stock Exchange of India Limited Exchange Plaza, Bandra- Kurla Complex, Bandra (East), Mumbai – 400 051

NSE Symbol: BLUSPRING

Dear Sir/ Madam,

Sub: Newspaper Publication of Amendment to Notice of 1st AGM

In continuation to our intimation on newspaper publication dated September 5, 2025, please find enclosed, herewith a copy of the newspaper advertisements titled 'Amendment to the Notice of 1st Annual General Meeting scheduled on September 30, 2025 for change in time of the Meeting' published in Financial Express, English Newspaper and Hosa Digantha, Kannada Newspaper on September 19, 2025.

Request you to take the information on record.

Yours sincerely,

For Bluspring Enterprises Limited

Arjun Makhecha Company Secretary & Compliance Officer Membership no. ACS 29253

Encl: as above

FINANCIAL EXPRESS

871,700 FAMILIES HAVE \$1 MN OR MORE: REPORT

Millionaire households jump 90% in four years

ALOKANANDA CHAKRABORTY New Delhi, September 18

INDIA HAS 871,700 millionaire households with a net worth of ₹8.5 crore (\$1 million) or above, up 90% from 458,000 in 2021, according to the Mercedes-Benz Hurun India Wealth Report 2025. The surge reflects India's rapidly expanding affluent base, driven by strong equity markets, entrepreneurship, and urban economic

growth, said the report. The period between 2017 and 2025 has been transformative, with the number of Indian households worth over \$1 million surging 445% and those with a net worth of \$1.2 million-plus rising 202%. "This democratisation of prosperity speaks to the resilience of our economy, with opportunity spreading to millions of newwealth creators," said Anas Rahman Junaid, founder & chief researcher, Hurun India. Drawing comparisons, the

report stated that while China had a much larger base of wealthy households than India often 3 to 6 times higher across comparable categories with its demographic advantage, India is well placed to become the world's fastestgrowing wealth hub, gradually closing the gap with its bigger

neighbour.

Maharashtra led the race with 170,000 millionaire households — a 194% growth since 2021 — with Mumbai alone being home to 142,000 millionaires. According to the report, the surge is largely thanks to a 55% growth in Maharashtra's state GDP to ₹40.5 lakh crore, or \$480 billion. Mumbai is followed by New

Delhi, which has 68,200 millionaire households and Bengaluru, which has 31,600 millionaire households. The three cities, according to the report, form the largest concentration of affluent families in the THE ECONOMIC ELITE

What do they spend on


75% prefer natural diamonds; Tanishq their mostpreferred retailer

■ Rolex leads in luxury watches. Gucci and Lauis Wuitton top the list in accessories

■ Emirates the airline of choice for travel. Tei Hotels among top hospitality brands



Their numbers and where they live



country. The top 10 cities, including Ahmedabad (at No. 4) and Kolkata (at No. 5), contribute over 79% of the country's millionaire households, with growth fuelled by rising gross state domestic product (GSDP) and business formalisation across tech, finance, and industrial sectors.

That said, upward mobility into the ultra-high-net-worth (UHNW) brackets was more selective. Roughly 5% of 2017 millionaires progressed to the ₹100 crore (\$12 million) club, while only 1.3% reached ₹200

crore (\$24 million). Beyond this point, the pyramid narrowed significantly: just 0.07% of the millionaires crossed to the ₹1,000 crore (\$120 million) bracket and a minuscule 0.01% became billionaires (\$1 billion-plus).

These findings highlight a layered narrative — while India produces millions of new millionaires, the billionaire status remains the exclusive preserve of a select few that achieve the milestone via global-scale enterprises, IPOs, or multi-generational wealth consolidation.

Phase III of eCourts on the fast track JYOTSNA BHATNAGAR

QUIETLY AND UNOBTRU-SIVELY, the judicial services in the country are creating milestones on their journey towards fulfilment of the government's ambitious ₹7,210-crore Phase III of the eCourts project. Last week, the Delhi High Court (HC) launched its mobile app, which allows access to its various services and data on a mobile phone along with a host of other initiatives including a dedicated portal for judicial officers, an eOffice pilot project and the onboarding of MCD (Municipal Corporation of Delhi) appellate tribunal/juvenile justice boards


Ahmedabad, September 18

on the eCourts system. On the scale of larger implementation parameters, the Allahabad and Bombay HCs are leading in terms of reaching many subordinate courts under the Phase III infrastructure. The HCs of Karnataka, Madhya Pradesh, and Gujarat are also doing well, but slightly behind the top two, in raw numbers.

Says Justice (retired) DY Chandrachud, former Chief Justice of India who is credited with giving a strong impetus to execution of the project on ground, "Each step towards digitisation is also a step towards greater transparency. It replaces the colonial model where citizens had to go in search of justice with a model where justice related services are delivered to the doorsteps of citizens."

Extolling the numerous benefits of the project, Justice (retired) Chandrachud adds,

TOWARDS TIMELY, FAIR, AND ACCESSIBLE JUSTICE



"This phase has been designed after multi-stakeholder consultation between civil society and domain experts. It is by far the most ambitious project implemented by the Indian judiciary. Phase III is on course to make our judiciary citizen centric and focused on access to justice in a natively digital environment."

Interestingly, it is the Chhattisgarh HC which is fast emerging as a leading court in the mission nationally with its recent steps like digitisation centres, video conferencing facilities and e-summons in criminal cases — crucial steps towards digitisation of courts and the concept of paperless courts.

From the point of view of law firms, among the crucial stakeholders in the project, Pallavi Shroff, managing partner of tier 1 law firm Shardul Amarchand Mangaldas, says, "Use of technology and AI brings in transparency and helps in categorisation of cases and consistency in decision making. Furthermore, FOR ALL-I

it will also help in reducing the backlog in courts with better access to past precedents and data. It is ultimately a step towards access to timely justice."

Launched in 2023, the initiative seeks to create paperless, AI-driven courts across all district courts and high courts. Anshul Vikram Pandey, founder and CEO of PanScience Innovations which has developed Nyaay AI, one of the most sought-after AI platforms curated specially for the judiciary, said, "India's judiciary faces an unprecedented backlog of over 50 million pending cases. Phase III of the e-Courts project is already underway, and it has the potential to be transformative but only if it is anchored in a homegrown Legal AI Stack: context-aware, privacy-first, and designed to enhance judicial workflows rather than disrupt them."

Unlike earlier phases, Phase-III emphasises decentralised execution, stakeholder collaboration, and global benchmarking, with a strong focus on AIpowered case management, predictive analytics, virtual hearings, and end-to-end digitisation of court records.

Justice (retired) Chandrachud headed the eCommittee for nearly five years and brought a radical transformation in the deployment of technology. Among the innovations introduced thus far include live streaming of court proceedings, paperless courts, transcription of arguments from speech to text, round-the-clock e-filing of

cases. AI-assisted translation of judgments to the 22 constitutionally recognised languages, digitisation of records, and bringing data of all courts in the public domain through the National Judicial Data Grid.

In May 2025, the government launched another gamechanging initiative, the e-Zero FIR initiative, an electronic version integrated with the National Cybercrime Reporting Portal and Crime and Criminal **Tracking Network & Systems** (CCTNS). The e-Zero FIR allows automatic registration of Zero FIRs for cyber financial frauds above ₹10 lakh, online filing and tracking of FIRs, improving accessibility and transparency and integration with digital law enforcement infrastructure to enable prompt investigation. Hailing the move, Anand

Desai, managing partner of top law firm DSK Legal, states, "The formalisation of Zero FIR in Indian criminal laws marks a crucial step towards ensuring timely, fair, and accessible justice that overcomes procedural hurdles related to jurisdiction. Coupled with digitisation through e-Zero FIR, it empowers victims and strengthens the police machinery to begin urgent investigations without delay or discrimination."

Despite the rapid strides which the eCourts project is making, it is also facing critical challenges which, according to a cross section of judges and lawyers that FE spoke to, are causing delays in speedy implementation of the project.

(Concluding part tomorrow)

Maternity breaks, bias widen gender pay gap: Report

BISWAJIBAN SHARMA New Delhi, September 18

FOR MANY WOMEN professionals in India, taking time off for motherhood still comes at a steep cost. A new survey shows that maternity breaks and workplace bias remain the

with the IT sector topping the list for wage inequality. According to job platform

biggest barriers to pay parity,

Naukri's nationwide survey of over 20,000 jobseekers across more than 80 industries and eight cities, nearly half of professionals (45%) are of the view that India's gender pay gap remains above 20%. More than half (51%) identified maternity breaks as the single-biggest reason behind the gender pay gap in India, while 27% pointed to workplace bias as the primary

Half of all respondents flagged IT as the sector with the widest pay disparity

cause. Importantly, both men and women share this view. This belief was strongest in the IT (56%), pharma (55%), and auto sectors (53%).

The IT sector came in for

respondents flagging it as the industry with the widest pay disparity. This far outstripped other sectors such as real estate (21%), FMCG (18%), and banking (12%). Freshers and mid-level employees were most vocal about IT, while tech hubs like Hyderabad (59%) and Bengaluru (58%) regis-

sharp criticism, with half of all

tered the highest concerns. Perceptions also varied by

seniority. Nearly half of professionals with over 10 years of experience said the pay gap remains above 20%. Aviation (57%), education (52%), and IT (50%) were the industries where inequality was felt most acutely. In contrast, traditional sectors like oil & gas and retail reported a more optimistic outlook, with over a quarter of oil & gas professionals claiming the gap was negligible.

MUTUAL

K.C.P.SUGAR AND INDUSTRIES CORPORATION LIMITED Registered Office: 'Ramakrishna Buildings', No.239, Anna Salai, Chennai - 600 006.

CIN: L15421TN1995PLC033198



Tel: 044 - 28555171 - 176 / Fax: 044 - 28546617 e-mail: secretarial@kcpsugar.com / Website: www.kcpsugar.com NOTICE Special Window for Re-Lodgement of Transfer Requests of Physical Shares

Pursuant to SEBI circular No. SEBI/HO/MIRSD/MIRSD-PoD/P/CIR/2025/97 dated 2" July 2025, the Company is pleased to offer an one-time special window for investors to submit re-lodgement requests for the transfer of shares. This special window is open from 7" July 2025 to 6" January 2026, and is specially applicable to cases which were lodged prior to deadline of 1" April 2019 and the original share transfer were rejected/ returned/ not attended due to deficiencies in documentation, or were not processed due to any other reason. The shares re-lodged for transfer will be processed only in dematerialized form during this window period.

Eligible Investors may submit their transfer request along with the requisite documents to the Company's Registrar and Share Transfer Agent (RTA) at Integrated Registry Management Services Private Limited at 2rd Floor 'Kences Towers', No.1, Ramakrishna Street, T.Nagar, Chennai - 600017; Tel: 044 - 28140801 to 803; e-mail: corpsev@integratedindia.in within the stipulated period.

Note: All the Shareholders are requested to update their E-mail id(s) with Company / RTA / Depository Participants.

Phone: +91-40 - 23420411/12 Website: www.vijayadiagnostic.com. mail id: ir@vijayadiagnostic.ir

Notice to Shareholders regarding "Saksham Niveshak" 100 days Campaign

This is to inform you that the Investor Education and Protection Fund Authority (IEPFA)

Ministry of Corporate Affairs vide circular dated July 16, 2025, requested companies to

launch a 100-Day Campaign "Saksham Niveshak" effective from July 28, 2025, till

Accordingly, Vijaya Diagnostic Centre Limited has initiated this initiative to enable its

shareholders to update their records and claim any pending dividends before they are

Purpose of the Campaign: To create awareness among shareholders to update their details

Action Required from Shareholders: Pursuant to the circular, shareholders are requested

to update their KYC details such as PAN, email, Contact Information (Address with PIN,

Mobile Number), Bank Account Details and Nominee details etc, in order to ensure timely

receipt of dividend declared by the Company directly to their bank accounts and preventing

For the purposes of updating the details shareholders are advised to submit below forms:

Form ISR-2: With banker's attestation + original cancelled cheque (name printed) or

Form SH-13: to update nominee details for the above said folios or Form ISR-3: If opting

Shareholders can download the forms from the Company website at:

Shareholders with Dematerialized Shares, please contact your Depository Participant

Shareholders with Physical Share Certificates may send the requisite documents by post to KFin Technologies Limited, Selenium Tower B, Plot No.31-32, Gachibowli,

Financial District, Nanakramguda, Serilingampally, Hyderabad 500 032, Telangana, India,

Toll: 1800-3454-001 or By Email: From your registered email ID, send digitally signed

Any queries related to updation of KYC or claim of unpaid /unclaimed dividend.

Since dividend on shares is only payable in electronic mode, dividend will only be credited

in shareholders bank account. We urge all shareholders to act promptly and safeguard

their entitlements by completing the required formalities before the deadline viz. November

This notice is available on the Company's website at https://www.vijayadiagnostic.com/

and the websites of the Stock Exchanges i.e. BSE Limited and National Stock Exchange of

India Limited at www.bseindia.com and www.nseindia.com respectively.

https://www.vijayadiagnostic.com/investors/registrar-and-share-transfer-agent

(DP) to update your KYC information and ensure your bank details are correct.

and claim any unpaid or unclaimed dividends before they are transferred to the IEPFA.

November 6, 2025, targeting all shareholders whose dividends have ren

transfer of such dividend and shares to the IEPF.

documents to: einward.ris@kfintech.com

Shareholders can reach out to cs@vijayadiagnostic.in

bank statement/passbook

Form ISR-1 along with self-attested KYC documents

For K.C.P.SUGAR AND INDUSTRIES CORPORATION LIMITED

VIJAYA DIAGNOSTIC CENTRE LIMITED

CIN: L85195TG2002PLC039075 Regd. Off.: 6-3-883/F, FPA Building, Near Topaz Building, Punjagutta, Hyderabad-500082, Telangana, India.

Place : Chennai Date: 18/09/2025

> VIJAYA DIAGNOSTIC

MAGNO CENTRE

T.KARTHIK NARAYANAN Company Secretary

di⊲itide

Digitide Solutions Limited CIN: L62099KA2024PLC184626

Registered Office: 3/3/2, Bellandur Gate, Sarjapur Main Road, Bellandur, Bengaluru-560 103; Tel: 080-6105 6000 Website: www.digitide.com; Email: corporatesecretarial@digitide.com

AMENDMENT TO THE NOTICE OF 1st ANNUAL GENERAL MEETING (AGM) INTIMATING THE CHANGE IN TIMING OF THE MEETING

In continuation to the newspaper announcement dated September 6, 2025, Digitide Solutions Limited ("the Company") issues this amendment to the Notice convening its 1st Annual General Meeting ("AGM"). The 1st AGM is scheduled to be held on Tuesday, September 30, 2025 at 11:30 A.M. (IST) through Video Conferencing ("VC") / Other Audio-Visual Means ("OAVM"), instead of previous schedule for 04:30 P.M. (IST) to transact the businesses as set forth in the AGM Notice circulated on September 5, 2025

This amendment is to be read in conjunction with the AGM Notice circulated earlier. The intimation has been sent to all the shareholders through email on September 18, 2025. For shareholders whose email addresses are not registered, a physical copy of the amendment intimation has been dispatched through post All other contents of the AGM Notice, save and except as modified or supplemented herein, shall

remain unchanged

In case of any queries or issues regarding attending the AGM and remote e-Voting from the CDSL e-Voting System, the Shareholders may refer to the Frequently Asked Questions ('FAQs') and e-voting manual available on the CDSL website or may write an email to helpdesk.evoting@cdslindia.com or contact at toll-free no. 1800 21 09911 or can connect to RTA at irg@integratedindia.in.

For Digitide Solutions Limited

Date : September 18, 2025 Place : Bengaluru

Neeraj Manchanda Company Secretary and Compliance Officer Membership no. ACS 20060

Bluspring

BLUSPRING ENTERPRISES LIMITED Corporate Identity Number (CIN): L81100KA2024PLC184648

Registered Office: 3/3/2 Bellandur Gate, Sarjapur Main Road, Bellandur, Bangalore, Bangalore South, Kamataka, India, 560103; Tel: 080-6105 6001 Website: www.bluspring.com; Email: corporatesecretarial@bluspring.com

AMENDMENT TO THE NOTICE OF 1ST ANNUAL GENERAL MEETING FOR CHANGE IN TIME OF THE MEETING

In continuation to the newspaper announcement dated September 5, 2025, Bluspring Enterprises Limited ("the Company") hereby issues this amendment to the Notice convening its 1st Annual General Meeting ("1st AGM"). The 1st AGM is scheduled to be held on Tuesday, September 30, 2025 at 10:00 A.M. (IST) instead of 03:00 P.M. (IST) through Video Conferencing ("VC") / Other Audio-Visual Means ("OAVM"), to transact the businesses as set forth in the 1st AGM Notice circulated on September 4, 2025.

This amendment is to be read in conjunction with the 1st AGM Notice circulated earlier. The intimation regarding the amendment has been sent to all the Shareholders through email on September 18, 2025. For Shareholders whose email addresses are not registered, a physical copy of the intimation regarding amendment to the notice of 1st AGM has been dispatched through post

Previous Details	Revised Details	
Date: Tuesday, September 30, 2025	Date: Tuesday, September 30, 2025	
Time: 03.00 P.M. (IST)	Time: 10.00 A.M. (IST)	

Accordingly, Shareholders are requested to take note of the above change and attend the 1st AGM on September 30, 2025 at 10:00 A.M. (IST). All other contents of the 1st AGM Notice remains

In case of any queries or issues regarding attending the 1st AGM and remote e-Voting from the CDSL e-Voting System, the Shareholders may refer to the Frequently Asked Questions ('FAQs') and e-voting manual available on the CDSL website or may write an email to helpdesk.evoting@cdslindia.com or contact at toll-free no. 1800 21 09911 or can connect to RTA at irg@integratedindia.in.

For Bluspring Enterprises Limited Sd/-

Arjun Makhecha

Company Secretary and Compliance Officer Membership no. ACS 29253

MUTUAL FUND BHAROSA APNO KA

Registered Office: HDFC House, 2nd Floor, H.T. Parekh Marg, 165-166, Backbay Reclamation, Churchgate, Mumbai - 400 020. Phone: 022 66316333 • Toll Free Nos: 1800-3010-6767 / 1800-419-7676 e-mail: hello@hdfcfund.com • Visit us at: www.hdfcfund.com

NOTICE is hereby given that HDFC Trustee Company Limited, Trustee to HDFC Mutual Fund ("the Fund"), has approved the following distribution under Income Distribution cum Capital Withdrawal ("IDCW") Option of HDFC Arbitrage Fund, an Open-ended Scheme investing in Arbitrage Opportunities ("the Scheme") and fixed Tuesday, September 23, 2025 (or the immediately following Business Day, if that day is not a Business Day) as the Record Date for the same:

Name of the Scheme / Plan(s) / Option(s)	Amount of Distribution (₹ per unit)#	Face Value (₹ per unit)	Net Asset Value ("NAV") as on September 17, 2025 (₹ per unit)
HDFC Arbitrage Fund - Wholesale Plan - Regular Plan - Normal IDCW Option (Payout and Reinvestment)			10.926
HDFC Arbitrage Fund - Wholesale Plan - Direct Plan - Normal IDCW Option (Payout and Reinvestment)	0.050 10.00		11.613
HDFC Arbitrage Fund - Wholesale Plan - Regular Plan - Monthly IDCW Option (Payout and Reinvestment)			11.376
HDFC Arbitrage Fund - Wholesale Plan - Direct Plan - Monthly IDCW Option (Payout and Reinvestment)			11.230

#Amount of distribution per unit will be the lower of that mentioned above or the available distributable surplus (rounded down to a multiple of five at the third decimal) as on the Record Date

Pursuant to the Distribution, the NAV of the IDCW Option(s) of the above Scheme would fall to the extent of such distribution and statutory levy, if any, Amount will be paid, net of applicable tax deducted at source (TDS), to those Unit holders / Beneficial

Owners whose names appear in the Register of Unit holders maintained by the Fund / Statements of Beneficial Ownership maintained by the Depositories, as applicable, under the IDCW Option(s) of the aforesaid Scheme on the Record Date (including investors whose valid purchase / switch-in requests are received by the Fund and the funds are available for utilization before cut-off timings in respect of the aforesaid Scheme, on the Record date).

With regard to Unit holders who have opted for Reinvestment facility under the IDCW Option(s), the amount due (net of applicable TDS) will be reinvested, by allotting Units at the applicable NAV per Unit (adjusted for applicable stamp duty).

As mandated under SEBI (Mutual Funds) Regulations and Master circular for Mutual Funds dated June 27, 2024, for redemptions and IDCW declared, payout will be done only through electronic mode(s), even where a Unit holder has opted to receive physical instruments. Thus, payment of such amounts shall be made through physical instruments, only in exceptional circumstances for reasons to be recorded by the AMC. Accordingly, unit holders who have opted for / have earlier received physical instruments are requested to update their bank account details by / sending us a copy of a cancelled cheque of first / sole holder's bank account.

All updations of PAN, KYC, email address, mobile number, nominee details, etc. should immediately be forwarded to the Investor Services Centers of the Fund (for units held in non-demat form) / Depository Participant (for units held in demat form). Unit holders are also advised to link their PAN with Aadhaar Number. Further, Unit holders can view the Investor Charter available on website of the Fund as well as check for any unclaimed redemptions or IDCW payments.

In view of individual nature of tax consequences, each investor should seek appropriate advice.

For HDFC Asset Management Company Limited (Investment Manager to HDFC Mutual Fund)

Date: September 18, 2025 Authorized Signatory MUTUAL FUND INVESTMENTS ARE SUBJECT TO MARKET RISKS, READ ALL SCHEME

RELATED DOCUMENTS CAREFULLY.


Place: Hyderabad


Date: September 18, 2025


Hansrai Singh Company Secretary & Compliance Officer M. No. F11438


For Vijaya Diagnostic Centre Limited

















Place: Bengaluru

Date : September 18, 2025





BENGALURU

Place: Mumbai

J HDFC

HDFC Asset Management Company Limited CIN: L65991MH1999PLC123027

NOTICE

laintiffs: Kalyanamma and ors -Versus-Defendants:Narasamma and or NOTICE TO DEFENDANT No.: 2, 4, 6 & 1 . Smt.Padma W/o Thimmegowda D/ ate.Channaiah, aged about 48 years, 4 Smt. Vijaya W/o Kumarswamy D/o Lat Channaiah, aged about 44 years, R/ heeranahalli Village, C.S Pura Hobli, Gubb aluk 6. Smt.Shobha W/o Krishnappa D/o Late. Channaiah, Aged about 40 years, R/at Kanakuppe Village at post, Hebbur Hobli, umakuru taluk. 13. Smt.Saraswathamma

DRAFT PAPER PUBLICATION WHEREAS in the above case, the plaintiff have filed the suit against defendants for partition and separate possession and

N/o Srinivasajah aged about 53 years, R/a

uch other reliefs. The above said case is posted for appearance of defendant no. 2, 4, 6 & 13. The above defendant no. 2, 4, 6 & 13. hereby directed to appear before this Hon'ble court on 23.10.2025, at 11:00 am in person or through his counsel or hrough an authorized agent, failing which the case will be decided and determined

as per law. Given under my hand and the seal of cour on this 17th day of September 2025 a

SUIT SCHEDULE PROPERTIES

1. The land bearing Sy.No.8/1B, measuring to an extent of 1 acers 19 guntas, situated at Dollenahalli Village, C.S.Pura Hobli, Gubbi taluk bounded on : EAST: Land of Gangaboraiah. WEST: Land of Shahamed NORTH-I and of Rangaswamaiah Ahamed, NORTH: Land of Rangaswamaia

SOUTH: Land of Ganganna 2. The land bearing Sy.No.16/1B, measuring to an extent of 37 guntas, situated at Lingapura Village, Hebbur Hobli, Tumakuru aluk bounded on: EAST: Land bearin Sy No. 16/4 and Road. WEST: Land of Gagadharaiah. NORTH: Land bearing Sy No. 17/7, SOUTH: Road

3. The land bearing Sy.No. 16/3, measuring to an extent of 02 guntas, situated at Lingapura Village, Hebbur Hobli, at Lingapura Village, Hebbur Hobli, Fumakuru taluk bounded on: EAST: Land of /enkategowda. WEST: Land bearing Sy no 16/18. NORTH: Land bearing Sy No. 16/4

SOUTH: Road. 1. The land bearing Sv.No.16/4, measuring to an extent of 1 acers, situated at Lingapura Village, Hebbur Hobli, Tumakuru aluk bounded on: EAST: Road, WEST: Land earing Sy No. 16/1B & Gangadharaiah NORTH: Land of Boregowda, SOUTH: Road 5. The land bearing Sy. No. 17/3, measuring to an extent of 06 guntas, situated at Lingapura Village, Hebbur Hobli Tumakuru taluk bounded on: EAST: Land ol Karesiddaiah. WEST: Hemavathi Channel NORTH: Land of Rangaswamy. SOUTH:

Land of Gangadharaiah 6. The land bearing Sy.No. 19/1, measuring to an extent of 07 guntas, situated at Kanakuppa Amanikere Village, Hebby Hobli, Tumakuru taluk bounded on: EAST: Hobii, lumakuru taluk bounded on: EAST Land of Narayanappa. WEST: Land o Govindappa. NORTH: Land of Kempanna SOUTH: Land bearing Sv No. 19/4 7. The land bearing Sy. No.19/3B, measuring to an extent of 03 guntas, situated at Kanakuppa Amanikere Village, Hebbi

Hobli, Tumakuru taluk bounded on: EAST and of Narayanappa. WEST: Land of Sovindappa. NORTH: Land of Kempann SOUTH: Land bearing Sy No. 19/4 3. The land bearing Sv.No. 19/4, measuring to an extent of 18 guntas, situated a Kanakuppa Amanikere Village, Hebbu Hobli, Tumakuru taluk bounded on: EAST Land of Narayanappa. WEST: Land of Govindappa. NORTH: Land bearing Sy No. 19/38 and Kempanna. SOUTH: Land of

The land bearing Sv.No.20/10, measuring to an extent of 05.08 guntas, situated al Kanakuppa Amanikere Village, Hebbur Hobli, Tumakuru taluk bounded on: EAST: Land of Narayanappa, WEST:Land of Govindappa NORTH: Land of Kempanna, SOUTH:Land of Lakkanna

10. The land bearing Sy.No.39, measuring o an extent of 13 guntas, situated a anakuppa Amanikere Village, Hebbu Kanakuppa Amanikere Village, Hebbi Hobli, Tumakuru taluk bounded on FAST: Land of Bangappa, WEST:Land of Rangappa. NORTH: Land of Bettaswamial SOUTH: Land of Singarigowda

The land bearing Sv.No.39, measurin an extent of 04 acers 39 guntas, out which 1 acers 13 guntas situated at of which 1 acers 13 guntas situated at Lingapura Village, Hebbur Hobli, Tumakuru aluk bounded on : EAST: Hemavath Thannel WEST Land of Shiyarama NORTH Land of Chitteri, SOUTH: Land of Ramanna 12. The land bearing Sy.No. 105/20 neasuring to an extent of 16 guntas situated at Kanakuppa Amanikere Village, Hebbur Hobli, Tumakuru taluk bounded on: EAST: Land of Thimmappa, WEST:Land of K. Venkataiah, NORTH; Rayagaluve, SOUTH: Land of K.Venkataiah

BY ORDER OF THE COURT The CMO/Sirast Senior Civil Judge & C.J.M. Court TUMAKURU ADVOCATE FOR PLAINTIFFS Sri.Muralikrishna.T.G.B.A.L, LL.B Horapete Circle, Tumakuru

CHANGE OF NAME I. RAAG A OSTWAL S/o ABHISHEK . aged 24 years, residing at NO 232, 13TH MAIN ROAD, NEAR MATHRU SAGAR HOTEL, BANASHANKARI 1ST STAGE 2ND BLOCK, Bangalore-560050. do hereby declare that I have changed m name from RAAG TO RAAG A known and called as RAAG A OSTWAL

IN THE COURT OF COMMERCIA

COURT AT BANGALORE CITY

Com. O.S. No.810 OF 2025

Under Order V Rule 20 (1-A) of the CPC

Summons to the Defendant

M/s. CURO Pharma . Represented by it

Chandrashekar, Door No. 17, Ground Floor Sheshadripuram 3rd Cross, Shetty Layout

The Plaintiff has institued the above sui

against you for the recovery of a total sum

of Rs.9,53,000=00 along with Court Costs,

and future interest at 14.00 % p.a.

compounded monthly from the date of

suit till date of realization. Therefore you are

all hereby summoned to appear before this

Hon'ble Court either in person or through

a duly instructed Advocate on 23,10,2029

at 11A.M to answer the claim of the Plaintiff

On your failure to appear before the Cour

on the aforesaid date the case will be

SCHEDULE: Stocks, Book Debts belonging

Given under my hand the seal of the Cour

of this Court the 18.09.2025.

By Order of the Cou

Rohit, R. Achar, B.A. LL.B, Advocate

No.123, 1st Floor, MS Complex, 9th

Main, Ideal Homes Township, RR Naga

IN THE COURT OF THE SENIOR CIVIL

JUDGE AT MALUR

O.S. NO.391/2022

SUIT SUMMONS TO DEFENDANT NO.2

2. YASMIN W/o, Late Inayathulla, Aged

about 60 years, Residing at Nagavara, Byranagunta near Masjid, Arabic College

ost, ShivaramKaranthnagar, Bengaluru-

SUIT SUMMONS TO DEENDANT No.2
WHEREAS, the Plaintiff has filed the above suit against the Defendants for the relief

of Partition and Declaration of the sui

chedule property and other consequentia

relief/s in respect of immovable propert

and which case is pending on the file Senior Civil Judge At Malur. You are hereb

Summons to appear in this Court in person

or by a pleader duly instructed and able to

answer all material questions relating to the above suit on the 27th day of October 2025 at 11.00 AM before the above said

appearance on the day mentioned above

the matter will be heard and determine

All that Piece and Parcel of the Agricultura

property bearing old Sy.No. 106/1, nev No. 106/3, 106/4, 106/5, 106/6 totall

measuring to an extent of 02 acres 1

guntas of land situated at Yeshwanthapu

illage, Kasaba Hobli, Malur Taluk, Kola

District and bounded on : East By: Sam-

Sy.No. belongs to Kutbuddinkhan, West By: Property Belongs to Basha's North By: plantation, South By: property belongs to

Given under my hand and the seal of the Court on this the 18th day of Septembe 2025.

By the Order of the Court

Chief Ministrial Officer, Senior Civil Judge Court, Malur

Court to answer the claim of Plaintiff

the matter will a in your absence.

SCHEDULE

Parcel of

Amanuullakhan and others

Advocate for Plaintiff

Bengaluru-560002

K. SHIVASHANKAR, Advocate No. 18, 2nd floor, LDS Arcade, Kamal Silks Building, 11th Cross, Cubbonpete,

Sd/- Senior Sheristeda

City Civil Court , Bengalure

Commercial Court Uni

DEFENDANT

decided EX-PARTE

Advocate for Plaintiff

Bangalore - 60 098.

ETWEEN: UBEDULLA

FRIQAZ AND OTHERS

560045.

to the Defendant.

Proprietor, Mr. Punitha S/o.

7th Block, Bangalore - 560 020.

Plaintiff: Union Bank of India.

Rajarajeshwarinagar Branch,

Bangalore - 560 098 .

M/s. CURO PHARMA

at Bangalore

BETWEEN

THANMALJI aged 38 years, residing at NO 24, 3rd Floor, T D Lane. Cottonpet, Bangalore-560053. do hereby declare that I have changed my name from KAMLESH TO KAMLESH KUMAR, henceforth, and I shall be known and called as KAMLESH KUMAR for all purposes, vide affidavit dated 17th SEPTEMBER for all purposes, vide affidavit dated 17th SEPTEMBER 2025, sworn before 2025, sworn before Advocate and Advocate and Notary R VISHWANATH Notary R VISHWANATH at

> BEFORE THE COURT OF THE M.A.C.T. AT BANGALORE (SCCH-24) E.C.A. No. 60/2025 BETWEEN: Ruksana Banu & Other's.

CHANGE OF NAME

KAMLESH KUMAR S/c

AND: Mohammed Azam & Others. NOTICE TO RESPONDENT NO.3 nmed Fayaz, Major, No. 1052, Ward No njavoor Mohalla, Kunigal Town, Tumku

Take notice that the above petition have filed by Take notice that the above petition have filed by the petitioner for the recovery of Compensation of Rs. 30,00,000/-(Thirty Lakh only.) from 1st and 2nd Respondent for the death of his son who died in a road traffic accident which occurred on 13-04-2025 at about 4:30 A.M. while he was driving the Lorry bearing Rep. No. KA.01 A.K. 3899 on Hyderabad towards Bangalore on NH 44 road carefully and cautioulsy. When he reached near Jaganna Colony, Dhone Town, Nandyala Dist at that time all of a sudden he lost control over the lorry and dashed to another forcy you is the father orry and dashed to another lorry you is the fath and 3rd Respondent).

and are respondent).
The hearing of the said case is fixed to be held on 09-10-2025 at 11:00 A.M., you are hereby directed to appear on that day before SCCH-24 court personally or through your advocate failing which the matter will be determined exparte. Given under my hand and seal of the court of 2-09-2025.

Z-09-ZUZD.

By order of the Court, Assistant Registrar, Court of Small Causes, Bengaluru.

Advocate for Petitioner: B.R. SRINATH

No.T-32, 3rd Floor, No. 11, VMC Complex, 10th

Cross, Cubbanpet, Bangalore.

BEFORE THE HON'BLE LXXXVII ADDL CITY CIVIL & SESSION JUDGE AT BENGALURU (CCH-88) Comm. O.S. No.900/2025

BETWEEN: THE UNION BANK OF INDIA Having one of its branch office at R/at #720, CMH Road, Indiranagar, Bengaluru 503122, Rep by its Chief Manager, Nanda Kumar... PLAINTIFF AND: 1 M/s. JJ Creations, No.11/1

Mariyappa Road 3rd A cross, 2nd Block, Kalyan Nagar, Bangalore-560043, Rep by Proprietor, Mrs.B Sheela. 2 Mrs. B.Sheela, C/o Babu, aged about 34 years, Proprietor of M/s. J.J Creations, R/at No.33, Jayaraj Naga slum Ulsoor, HAL 2nd Stage, Bangalore-560021, Mobile No 8884966814. Email ID sheelah822@gmail.com... DEFENDANTS SUMMONS TO DEFENDANTS

WHEREAS, the above named plaintiff have instituted the above suit for Recovery of money of Rs.9,90,915.49/-(Rupees Nine Lakh Ninety Thousand Nine Hundred and Fifteer wheth thought of the paise only), along with interest at the rate of 11.5% per annum along with 2% penal interest from the date of filing the suit until the date of realization agains you and others. You i.e., the defendants are hereby summoned to appear in this Honble Court in person or by a pleader on 14-10-2025 at 11:00 A.M., to answer the same, failing Given under my hand and seal of the Court of 18-09-2025. which the suit will be disposed of ex parte.

By order of the Court, Sheristedar, City Civi

Advocate for Plaintiff: RAKSHITH.R RM LAW CHAMBERS, Off at No.12A/1, Yamunabai Road, Aadhavanagara, Near Shivananda Circle Bangalore 560001. Mob: 9591288366.

M.V.C. No. 1623/2025 PETITIONER: Shivasharanappa -V/s-RESPONDENTS: Sri Bommireddy Sriniv

SUMMONS TO THE FIRST RESPONDENT To, Sri Bommireddy Srinivas Reddy, S/o. Basivi Reddy, No.22/1, 1st Main Road, H.S.R. Layout, Bengaluru-560 103. (RC owner of vehicle Car bearing Regn. No. KA-01/MK-7669.

bearing Regn. No. KA-01/MK-7669.
Whereas the Pertitioner has filed the above claim petition before this Horbib Court under Section 166 of the Motor Vehicle Act, 1989 against the Respondents claiming compensation of Rs. 10,00,000/- on account of injuries sustained by him in the motor vehicles accident occurred 19/02/2025 about 9:00. AM. which took place in Near NICE Road, Kanakapura Road Bridge, Hosakerehallli toll towards Bannerghatta Road, Bengaluru, involving vehicle Car bearing Regn. No. KA-01/MK-7659.

Whereas you are hereby summoned to ap his court in person or by a pleader duly inst nd also able to enswer all material que elating to the above petition on 13-10-2025 at 1:00 Å.M. on the fore-noon to answer the claim. Take notice that in default of your appearance or the day before mentioned, the above petition will be heard and determined ex-parte in your absence. Given under my hand and the seal of the court this 02-09-2025.

of the Court Assistant Registrar Court Advocate for Petitioner: M. LAXMANNA No. 13/1, 1st cross, 5th Main, S. R. Nagar, Bengaluru-560027.

ದಿನಾಂಕ: 18-09-2025

IN THE COURT OF THE HON'BLE 2nd ADDITION
CIVIL JUDGE AND J.M.EC. AT MAGADI C. Mis. No. 368/2025

PETITIONER: Sri. Boddamsdaiah, % lo late Madaiah, Agod about 63 years, residing at Ganakalu village, Taverekere Hobi, Bangalore south Taluk. **PS-RESPONDENTS-1. The Registrar of Birth and Daeth The Tahasildar, Bangalore south district, 2. Smt. Medamma, W/o Chennapilloiah, D/o lete Madaiah, Aged about 77 years, residing at Shettegowdanadod village, Bidadi Hobli, Ramanagara Yaluk, Bangalor south district. 3. Sri. Madaiah, Sio late Madaiah, Age about 60 years residing at No. 335, Hosahall Vishwaneedampost, Bangalore north, Bangalore-91. NOTICE

The above named petitioners moved the petition fo obtaining the death certificate of mother of the petitione by name Smt. Gangamma W/o late Madaiah v/ho was died on 05-10-1984 at Ganakallu village, Tavareker

protections:

And whereas the above petition is fixed for hearing on
03-10-2025 at 11:00 A.M Before the Horible 2nd
Additional Civil Judge Junior Division and JMFC at
Magaziti. You are hereby summoned who are interested in this regard to appear to answer the same. If you failing which the petition will be disposed off on enquiry. Given under my hand and the seal of court on 19-08-2025.

By order of the court, Sheristeder, Civil Judge & JMFC Court at Magadi. urt winggeli, Sri. SHIVAKUMAR, Advocate Hosapete road, Magadi Town, Bangalore South District.

ಮಾನ್ಯ ಒಂದನೇ ಅಪರ ಸಿನಿಲ್ ವ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ. ಮಾಲೂರು

\$.50.b.: 244/2025 ರರು : 1. ವೆಂಕಟೇಶಪ್ರಎನ್.ವಿ. ಬಿನ್ ವೆಂಕಟಗಿರಿ 72 ವರ್ಷ. 2, ಅಕ್ಕಯ್ಯಮ್ನ ಕೋಂ ಲೇಟ್ .ಪಾಪಣ್ಣ 85 ವರ್ಷ. 3. ಶಾಂತಮ್ಮ ಬಿನ್ ಲೀಟ್ .ಪಾಪಣ್ಣ 65 ವರ್ಷ. 4. ನಾರಾರ್ಯಾಮ್ನ ಬಿನ್ ಲೀಟ್ ಪಾಪಣ್ಣ 60 ವರ್ಷ. 5. ಭಾಗ್ಯಮ್ಮ ಬಿನ್ ಲೀಟ್ .ಪಾಪಣ್ಣ 55 ವರ್ಷ. 6. ಈರಮ್ಮ ಕೋಂ ಲೀಟ್.ಕೆಂಪಣ್ಣ 80 ವರ್ಷ, 7.ನಾರಾಯಣಸ್ವಾಮಿ ಬಿನ್ ಲೇಟ್ ಕೆಂಪಣ್ಣ, 58 ವರ್ಷ 1. ಕೃಷ್ಣಪ್ಪ ಬಿನ್ ಲೇಟ್.ಕೆಂಪಣ್ಣ -53 ವರ್ಷ, 9. ಬೈರಮ್ನ ಉ ್ಯಾಗ್ಡಮ್ನ ಬಿನ್ ಲೀಟ್ ಕೆಂಪಣ್ಣ, 52 ವರ್ಷ. 10. ಶ್ರೀನಿವಾಸ ಎನ್ . ಬಿನ್ ಲೀಟ್ ಕೆಂಪಣ್ಣ 50 ವರ್ಷ. 11. ಶಾಮಣ್ಣ ಬಿನ್ ಲೇಟ್ ಕೆಂಪಣ್ಣ 48 ವರ್ಷ. 12. ಲಕ್ಷ್ಮ ಉ ಲಕ್ಷ್ಮದೇವಿ ಎನ್.ಕೆ ಬಿನ್ ಲೇಟ್. ಕೆಂಪಣ್ಣ 43 ವರ್ಷ. ಎಲ್ಲರೂ ವಾಸ: ನಕ್ಕನಹಳ್ಳಿಗ್ರಾಮ, ಟೇಕಲ್ ಹೊಣ್ಣು ಮಾಲೂರು ತಾಲ್ಲೂಕು. ಎದುರುದಾರರು: ತಹುಣ್ಣಾರ್ ಮಾಲೂರು ತಾಲ್ಲೂಕು

ಸಾರ್ವಜನಿಕ ಸೂಚನೆ ರ್ಜಿದಾರರು ಮೇಲ್ಮಂಡ ಪ್ರಕರಣವನ್ನು ಲೇಟ್, ಬಿನ್ ಮುನಿಶಾಮಿ ರವರು ದಿನಾಂಕ:-17.03.2015 ರಂದು ಮಾಲೂರು ತಾಲ್ಲೂಕು, ಟಿಡಲ್ ಹೋಬಳ, ನಕ್ಕನಹಳ್ಳಿಗ್ರಾಮದ ತನ್ನ ಮನೆಯಲ್ಲಿ ಮರಣ ಹೊಂದಿರುವುದಾಗಿ ಹಾಗೂ ಅವರ ಬರಣ ದಿನಾಂಕವನು ನೊಂದಾಣಿ ಮಾಡಲು ಪ್ರಮಾಣ ಶತ್ರವನ್ನು ನೀಡಬೇಕೆಂದು ಮೇಲ್ಕಂಡ ಘನ ನ್ಯಾಯಾ ತನ್ನು ಬೇಡಿ ಎದುರುದಾರರ ವಿರುದ ಅರ್ಜಿಯನ ಸಲ್ಲಿಸಿ ನಿವೇದಿಸಿಕೊಂಡಿರುತ್ತಾರೆ. ತತ್ರಯದವಾಗಿ ಯಾರ್ವಾ ಕರಾಮ ಇದ್ದಲ್ಲಿ ಅಂತಹವರು ದಿನಾರಕ: 23.10.2025 ರಂ ಲೀಗೆ 11:00 ಘಂಟೆಗೆ ಈ ಮೇಲ್ಯಂಡ ಘನ ನ್ಯಾಯೂಲಯದು ್ಯಾಯಿಕ ಪ್ರಕ್ರಿಯೆಗೆ ಖುದಾಗಿ ಆಗಲಿ ಅಥವಾ ವಕೀಲದ ಮೂಲ ಕಗಲಿ ಹಾಜರಾಗಿ ತಮ್ಮ ಬಳಿ ಇರುವ ದಾಖಲೆಗಳೊಂದಿಗೆ ತಕರಾರು ಸಲ್ಲಿಸತಕ್ಕದ್ದು ತಪ್ಪಿದಲ್ಲಿ ಏಕಪಕ್ಷೀಯವಾಗಿ ಪರಿಗಣಿಸಿ ಅರ್ಜಿಯನ್ನು ವಿಲೇವಾರಿ ಮಾಡಲಾಗುವುದೆಂದು ತಿಳಿಸುವುದು. ್ಕಾಯಾಲಯದ ಮೊಹರು ಮತ್ತು ದಿನಾಂಕ 18.09.2025ರಂ

ಡಿರುತ್ತೇನೆ. ನ್ಯಾಯಾಲಯದ ಆದೇಶದ ಮೇರೆಗೆ ಶಿರಸ್ತೇವಾರರು, ಒಂದನೇ ಅಹರ ಸಿವಿಲ್ ನ್ಯಾಯಾಧೀತರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ. ಮಾಲೂರು ಅರ್ಜಿದಾರರ ಪರ ವಕೀಲರು: ವೈ.ಎಸ್. ಹರೀಶ್, ವಕೀಲರು ್ರೀ ವೆಂಡಿತೇಶ್ವರ ಆಸ್ಪತ್ರೆ ರಸ್ತೆ, ಮಾರುತಿ ಬಡಾವಣೆ, ಮಾಲೂರು

SENIOR CIVIL JUDGE, BENGALURU RURAL, AT BENGALURU G & W.C. No: 121/2024

BETWEEN: Sri. Indukuri Satyanarayan Raju, Aged about 35 years, S/o. Sri Ramakrishnam Raju, Door No. 2-119, Chinna Vasanthwada, Atreyapuram Mandal, East Godavari Andra Pradesh, Presently at Bangalore ... PETITIONER AND: Smt. Indukuri Pravallika, Age about 34 years, W/o Sri. Indukur Satyanarayana Raju, Residing at No. 13 First Floor, Sumukha Sports lane, Balag Road, Subbaiah Garden, Varthur, Bengalu 560 087 ... RESPONDENT

PUBLIC NOTICE Whereas, the above-named Petitioner has filed a Petition under Section 6(a) of the Hindu Minority and Guardianship act 1956 R/w Section 7 of Guardians and Wards Act 1890 seeking for Guardianship and permanent custody of their minor daughter "Anandi" and to restrain the Respondent for anyone claiming through her from forcefully depriving the company of their minor daughter from the Petitioner and other reliefs.

31-10-2025 at 11:00AM for hearing the above said petition Hence any interested person/s are hereby called upon to appea refore the Hon'ble court on the said date and which the matter will be decided Ex-Parte. Given under my hand and seal of this court

By order of the court, Chief Ministerial officer, Senior Civil Judge Court Bangalore Rural District, Bangalore

RAJESH LADDA, Advocate No.760, 16th Main Road, BSK 2nd Stage, Bangalore-76.

ರಾಷ್ಟ್ರ 1 ಹೆಚ್ಚುವರಿ ಎ.ಸಿ.ಜಿ.ಎಂ. ಸ್ಯಾಂಕ ಬೆಂಗಳೂರು ಕ್ರಿಮಿನಲ್ ಮಿಸ್ ಸಂಖ್ಯೆ : 1089/2025

12 ವರ್ಷ ವಯಸ್ಸು, ಅಪ್ರಾಪ್ತ ವಯಸ್ಥರು ಪ್ರತಿನಿದಿಸುವವರು ತಂದೆ ಅಂದಾನಿ ಜೆ ಸಿ ಬನ್ ಚಾರ್ಡೇಗೌಡ @ ಸಣ್ಣೇಗೌರ ಮತ್ತು : ತಹಕೀಲಾರ್, ಕೆ.ಆರ್, ಪದ, ಬೆಂಗಳೂರು ಪೂರ್ವ : ಗೂಳಿಕೊಪ್ಪಲು ಗ್ರಾಮ, ಬಸರಾಳು ಹೋ., ಮಂಡ್ಯ ತಾಲ್ಲೂಕು (ತಿವಾದಿಗಳು: 1. ಮುಖ್ಯ ಕಾರ್ಯದರ್ಶಿಗಳು, ಸಾರ್ವಜ

ರಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್

ನ್ಯಾಯಾಲಯ ಮಂಡ

ಓ. みず、 対o.:271/2025

ವಿರುದ

ಕಣ ಇಲಾಖೆ- ಕರ್ನಾಟಕ ಸರ್ಕಾರ ವಿಧಾನಸೌಧ ಬೆಂಗಳೂರ

21. ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆ, ಮಂಡ್ಯ 3. ಕಮಿಷನರ್ ಮಂಡ್ಯ ಸಿಟಿ ಮುನ್ನಿಶಾಲಿಟಿ, ಮಂಡ್ಯ 4. ಸಾರ್ವಜನಿಕ ಶಿಕ್ಷಣ ಇಲಾಖಿ. ಮಂಡ್ಯ ಜಿಲ್ಲೆ, ಮಂಡ್ಯ 5. ಮುಖ್ಯ ಶಿಕ್ಷಕರು, ಸರ್ಕಾರ

ಖಯ ಪ್ರಾಥಮಿಕ ಪಾಠಶಾಲೆ, ಗಣಿಗ ಶಿವಪುರ, ಮಂ

ಮೇಲ್ನಂಡ ದಾವೆಯಲ್ಲಿ ವಾದಿಯು ಅಪ್ರಾಪ್ತ ವಯಸ್ಸನಾದ ಕಾರ

ಮೇಲ್ಯಂಡ ವಾದಿಯ ಹೆಸರು ರಾಹುಲ್ ರಾಜ್ : ಎ ಎಂಬುದಾಗಿದ್ದು, ಸವರಿ ಹೆಸರು ಆತನ ಜಾತಕ

ಎಖಲಾತಿಗಳಲ್ಲಿ ರಾಮರ್ ರಾಚ್ ಜಿ ಎ ಎಂಬುದಕ್ಕೆ ಬದಲಾ

ರೋಹಿತ್ ನಾಗ ಜಿ ಎ ಎಂಬುದಾಗಿ ಬರಲಾವಣೆ ಅದೇ

ಕೋರಿ ಮೇಲ್ಕಂಡ ದಾವೆ ಸಲ್ಲಿಸಿದ್ದು. ಘನ ನ್ಯಾಯಾಲಯ ಕೂಲಂಕುಶವಾಗಿ ಪರಿತೀಲಿಸಿ, ವಿಚಾರಣೆ ನಡೆಸಿ ಅಂತಿಮವಾ

ದಿನಾಂಕ : 02.09.2025 ರಂದು ಆದೇಶ ಮಾಡಿ, ವಾದಿಯ

ಹೆಸರನ್ನು ರಾಹುಲ್ ರಾಜ್ ಜಿ ಎ ಎಂಬುದಕ್ಕೆ ಬದಲಾ ರೋಹಿತ್ ನಾಗ ಜಿ ಎ ಎಂಬುದಾಗಿ ತಿದ್ದುಪಡಿ ಮಾಡುವಂ

ಾದುರುವಾರರಿಗೆ ಆದೇಶ ನೀಡಿರುತದೆ, ಇನ್ನು ಮುಂದೆ ವಾಧಿಯ

ವನರು ರಾಹುಲ್ ರಾಜ್ ಜಿ ಎ ಎಂಬುದಕ್ಕೆ ಬದಲಾಗಿ ರೋಹಿತ

ನಾಗ ಜಿ ಎ ಎಂಬುದಾಗಿ ಕರೆಯಲ್ಪಡುತ್ತದೆ ಎಂದು ಈ ಮೂಲಾ

ದಿನಾಂಕ 12.09.2025 ರಂದು ನ್ಯಾಯಾಲಯದ ಮೊಹ

ಷ್ಕಾಯಾಲಯದ ಅಪ್ಪಣೆ ಮೇರೆಗೆ

ಶಿರಸೇದಾರರು, ಸಿವಿಲ್ ಸ್ವಾಯಾಧೀರು ಮತ್ತು ಜೆ.ಎಂ.ಎಫ್.!

ನ್ಯಾಯಾಲಯ, ಮಂಡ್ಯ ಆರ್ಜಿದಾರರ ಪರ ವಕೀಲರು: ಬಿ.ಸಿ. ಬಡವರಾಜು, ಮಂಡ್ಯ

PUBLIC NOTICE

LOST OF ORIGINAL DOCUMENTS

police station or to the undersigned within Fiftee (15) days from the date of publication of this notice

SCHEDULE PROPERTY

SCHEDULE PROPERTY
All that piece and parcel of the Property bearing
Eastern Portion of Site No.108, V.P.Khatha
No.3268/108, Property No.62/4, situated at
Rachenshalli Village, Krishnarajapura Hobli,
Bengalaru East Taluk, now BBMP (#108, 6th
Cross, Zulekha Masjid Road, Thanisandra,
Bengalaru 560077), measuring East to West: 12.5
Peet and North to South: 30 Feet, bounded on East
by: Site No.109, West by: Remaining Portion of
same Site No.108, Morth by: Site No.41 and South
by: 20 Feet Road.

GANGARAJAPPA.T. Advocate

GANGARAJAPPA.T, Advocate

Office No. 42, 1st Floor, Govardhana Building, 1s Main, Yeshwanthpura, Bengaluru-560022. Mobile: 9731748783, Email:gangararajappa1971@gmail.com

ಮಾನ್ಯ ಒಂದನೇ ಅಹರ ಸಿವಿಲ್ ಕ್ಯಾಯಾಧೀಕರ ನ್ಯಾಯಾಲಯ

ಮತ್ತು ಜಿ.ಎಂ.ಎಫ್.ಸಿ. ಮಾಲೂರು

A. DO.A.: 248/2025

ಆರ್ಜಿದಾರರು : 1. ವೆಂಕಟೇಶಪ್ಪ ಎನ್.ವಿ. ಬಿನ್ ವೆಂಕಟಗಿರಿಯಾ

ಅರ್ಜಿಗಾದರು: 1. ವರಣಟನಹತ್ತವನ್.ವಿ. ಬಿರ್ ಪರಣಿಸಿಗಿಯನ್ನು 22 ವರ್ಷ. 2, ಅಕ್ಕಯ್ಯನ್ನು ಕೋಂ ಲೇಟ್ .ಪಾರ್ಪ್ಯ 85 ವರ್ಷ. 3. ತಾಂತಮ್ಮ ಬೆರ್ ಲೇಟ್ .ಪಾರ್ಪ್ಯ 65 ವರ್ಷ. 4. ಸಾಧಾಯಣಮ್ಮ ಬೆರ್ ಲೇಟ್ ಪಾರ್ಪ್ಯ 60 ವರ್ಷ. 5. ಭಾಗ್ಯಮ್ಮ ಬೆರ್ ಲೇಟ್ .ಪಾರ್ಪ್ಯ 55 ವರ್ಷ. 6. ಅರಮ್ಯ ಕೋಂ ಲೇಟ್ ಕೆಂಪ್ಲೂ 58 ವರ್ಷ ತಿ. ಕೃಷ್ಣಪ್ಪ ಬೆರ್ ಲೇಟ್ ಕೆಂಪ್ಲ್ಯ 53 ವರ್ಷ. 9. ಬೈರಮ್ಮ ಉ. ಭಾಗ್ಯಮ್ಮ ಬಿರ್ ಲೇಟ್ ಕೆಂಪ್ಲ್ಯ 52 ವರ್ಷ. 10. ಶ್ರೀನಿವಾಸ ಎರ್. ಕೆ. ಬೆರ್ ಲೇಟ್ ಕೆಂಪ್ಲ್ಯ 50 ವರ್ಷ. 11. ಶಾಮ್ನಾ ಬಿರ್ ಲೆಟ್. ಕೆ. ಬೆರ್ ಲೇಟ್ ಕೆಂಪ್ಲ್ಯ 50 ವರ್ಷ. 11. ಶಾಮ್ನಾ ಬಿರ್ ಲೆಟ್.

ಕೆಂಪಣ್ಣ 48 ವರ್ಷ. 12. ಲಕ್ಷ್ಮ ಉ ಲಕ್ಷ್ಮದೇವಿ ಎನ್.ಕೆ ಬಿನ್ ಲೇಟ್. ಕೆಂಪಣ್ಣ 43 ವರ್ಷ. ಎಲ್ಲರೂ ವಾಸ: ನಕ್ಷನಹಳ್ಳಿಗ್ರಾಮ, ಟೇಕಲ್

ಯರುದಾರರು: ತಹಶೀಲ್ದಾರ್ ಮಾಲೂರು ತಾಲ್ಲೂಕೆ

ಸಾರ್ವಜನಿಕ ಸಂಚನೆ

ಅರ್ಜಿದಾರರು ಮೇಲ್ಕಂಡ ಪ್ರಕರಣವನ್ನು ಲೀಟ್, ಕೆಂಪು

ಬಿನ್ ಮುನಿಶಾಮಿ ರವರು ದಿನಾಂಕ:-12.12.2011 ರಂಭ

ಮಾಲೂರು ತಾಲ್ಲೂಕು, ಟೇಕಲ್ ಹೋಬಳ, ನಕ್ಕನಹಳ್ಳಿಗ್ರಾಮಕ

ತನ್ನ ಮನೆಯಲ್ಲಿ ಮರಣ ಹೊಂದಿರುವುದಾಗಿ ಹಾಗೂ ಅವ

ಮರಣ ದಿನಾಂಕವನು ನೊಂದಾಣಿ ಮಾಡಲು ಪ್ರಮಾ

ಪತ್ರವನ್ನು ನೀಡಬೇಕೆಂದು ಮೇಲ್ಕಂಡ ಘನ ನ್ಯಾಯಾಲಯದ

ಪರಿಹಾರವನು ಬೇಡಿ ಎದುರುದಾರರ ವಿರುದ ಅರ್ಜಿಯ

ಸಲ್ಲಿಸಿ ನಿವೇದಿಸಿಕೊಂಡಿರುತ್ತಾರೆ. ತತಂಬದವಾಗಿ ಯಾರಾದ

ತಕರಾರು ಇದ್ದಲ್ಲಿ ಅಂತಹವರು ದಿನಾಂಕ: 13.10.2025 ರಂ

ಬೆಳಿಗೆ 11:00 ಘಂಟೆಗೆ ಈ ಮೇಲ್ಯಂಡ ಘನ ನ್ಯಾಯಾಲಯದ

ನ್ಯಾಯಕ ಪ್ರಕ್ರಿಯೆಗೆ ಮಿದ್ದಾಗಿ ಆಗಲಿ ಅಥವಾ ವಕೀಲರ ಮೂಲ ಆಗಲಿ ಹಾಜರಾಗಿ ತಮ್ಮ ಬಳಿ ಇರುವ ದಾಖಲೆಗಳೊಂದಿಗೆ ತಕರಾರ

ಸಲ್ಲಿಸತಕ್ಕದ್ದು ತಪ್ಪದಲ್ಲಿ ಏಕಪಕ್ಷೀಯವಾಗಿ ಪರಿಗಣಿಸಿ ಅರ್ಜಿಯನ ವಿಲೇವಾರಿ ಮಾಡಲಾಗುವುದೆಂದು ತಿಳಿಸುವುದು.

ನ್ನಾಯಾಲಯದ ಮೊಹರು ಮತ್ತು ದಿನಾಂಕ 18.09,2025ರಂ:

ನ್ಯಾಯಾಲಯದ ಆದೇಶದ ಮೇರೆಗೆ

ತಿರಶ್ರೇದಾರರು, ಒಂದನೇ ಅಹರ ಸಿವಿಲ್ ನ್ಯಾಯಾಧೀಕರ

ನ್ಯಾಯಾಲಯ ಮತ್ತು ಚಿ.ಎಂ.ಎಫ್.ಸಿ. ಮಾಲೂರು

ದಿನಾಂಕ: 18-09-2025

ಅರ್ಜಿದಾರರ ವರ ವಕೀಲರು: ವೈ.ಎಸ್. ಹರೀಶ್, ವಕೀಲರು ಶ್ರೀ ವೇಣೆಟೇಶ್ವರ ಆಸ್ಪತ್ರೆ ರಸ್ತೆ, ಮಾರುತಿ ಬಡಾವಣೆ. ಮಾಲೂ

ಹೋಬಳಿ ಮಾಲೂರು ತಾಲೂಕು.

ಮಾಲೂರು

ಡಿರುತ್ತೇನೆ.

ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ, ಹುಬ್ಬಳ್ಳಿ.

ವರ್ವಜನಿಕ ತಿಳುವಳಿಕೆ ನೀಡಲಾಗಿದೆ

ಹಾಗೂ ಸಹಿಯೊಂದಿಗೆ ನೀಡಲಾಗಿದೆ.

ಹೊಂದಾಣಿಕೆಯಾಗದ ಕಾರಣ ಆತನ ಹೆಸರನು

ಸ್ವಧೀಕರಣ ಪತ್ರ, ಶಾಲಾ ದಾಖಲಾತಿ ಮತ್ತು

ಅವರ ತಂದೆ ಅಂದಾನಿ ಜಿ ಸಿ ರವರು ನೈಸರ್ಗಿಕ ವಾನ

ಪ್ರತಿನಿಧಿಸಿರುತ್ತಾರೆ.

1025 ರಂದು ನೀಡಲಾಗದ. rder of the Court, Sheristeder, Court of Chief Judicial Magistrate, Bengaluru Rural Olst., Bengaluru. ಚಾರ್ಜಿವಾದರ ಪರ ಪತಿಕಲಾಗು

ಮಾನ್ಯ 1 ಹೆಚ್ಚುವರಿ ಎ.ಸಿ.ಜಿ.ಎಂ. ಸ್ಯಾಯಾಲಯ, ಮ್ಯಾಜಿಸ್ಟ್ರೇಟ್ ಬೆಂಗಳೂರು ಕ್ರಿಮಿನಲ್ ಮಿಸ್ ಸಂಖ್ಯೆ : 1090/2025

ನ್ಯಾಯಾಲಯ ಮತ್ತು ಎಂ.ಎ.ಸಿ.ಟಿ, ಮಳವಳಿ, ಎಂ.ವಿ.ಸಿ. ನಂ. 1932/2023

ಅರ್ಜಿದಾರರು : ಜಗದೀಶ .ಎಂ. ಬಿನ್ ಲೇಟ್ ಮಾ ಎಂ.ಎಸ್. ವಾಸ : ಮನೆ ನಂ:45, ಲಿಂಗಾಯಿತರ ಬೀದಿ ಮುಟ್ಟನಹಳ್ಳಿ ಗ್ರಾಮ, ಬಿ.ಜಿ. ಪುರ ಹೋಬಳಿ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ. -ವಿರುದ್ಧ- ಎದುರುದಾರರು : (1) ಗಿರೀಶ್.ಕೆ.ಆರ್. ಬಿನ್ ರವೀಂದ್ರೆ, ಬೀಚನಹಳ್ಳಿ ಗ್ರಾಮ, ದುದ್ದ ಹೋಬಳಿ, ಮಂಡೃ ತಾಲ್ಲೂಕು, ಮಂಡ್ಯ ಜಿಲ್ಲೆ. (ಸರಕು ವಾಹನ ನಂ: ಕೆಎ 11-ಸಿ-3912ರ ಮಾಲೀಕರು) ಮತ್ತು ಇತರರು ನ್ಯಾಯಾಲಯದ ನೋಟೀಸ್

ಈ ಪ್ರಕರಣದ ಆರ್ಜಿಧಾರರು ದಿನ್ಯಾಕ: 18/10/2023 ರಂದು 1ನೇ ಎದುರುದಾರರ ವಾಹನದಿಂದ ರಸ್ತ ಅಪಘಾತಕ್ಕೇಡಾಗಿ ಗಾಯಗೊಂಡು ಎದುರುದಾರರ ವಿರುದ್ಧ ಘನ ನ್ಯಾಯಾಲಯದಲ್ಲಿ ಪರಿಹಾರ ಕೋರಿ ಪ್ರಕರಣ ದಾಖಲು ಮಾಡಿರುತ್ತಾರೆ. ಸದರಿ ಪ್ರಕರಣವ ದಿನಾಂಕ: 13.11.2025 ರಂದು ಇದ್ದು. 1ನೆ ಎದುರುದಾರರಾದ ನೀವು ಖುದ್ಧಾಗಿಯಾಗಲೀ ಅಥವ ನಿಮ್ಮ ಪರ ವಕೀಲರ ಮೂಲಕವಾಗಲೀ ಮೇಲ್ಕಂಡ ದಿನಾಂಕರಂದು ಬೆಳಿಗ್ಗೆ 11.00 ಗಂಟೆಗೆ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ತರರಾರು/ಅಕ್ಷೇಪಣೆಗಳೇನಾರರೂ ಇದ್ದಲ್ಲಿ ಸಲ್ಲಿಸಕಕ್ಕದ್ದು. ಇಲ್ಲದಿದ್ದಲ್ಲಿ ನಿಮ್ಮನ್ನು ಏಕಪಕ್ಷೇಯವಾಗಿ ಪರಿಗಣಿಸಿ ತೀರ್ಮಾನ

ಗೊಳಿಸಲಾಗುವುದು. ದಿನಾಂಕ : 18.09.2025 ರಂದು ನನ್ನ ಸಹಿ ನ್ಯಾಯಾಲಯದ ಮುದ್ರೆಯೊಂದಿಗೆ ನೀಡಲಾಗಿದೆ. By Order of the Court. Chief Ministerial Officer, Court of the Senio

Civil Judge and JMFC, Malavalli ಆರ್ಜಿದಾರರ ಪರ ವಕೀಲರು : ಎಂ.ಕೆ. ಶ್ರೀನಿವಾಸಮೂರ್ತಿ, ಪಕೀಲರು, ಮಂಡ

IN THE COURT OF THE HON'BLE DEPUTY COMMISSIONER AT KOLAR APPEAL (PTCL). No. 65/2025 PETITIONER: Smt. Latha.

RESPONDENTS: SUMMONS/NOTICE TO RESPONDENT No.2 THROUGH PAPER PUBLICATIONS AS PER UNDER ORDER 5 RULES 20 OF CPC: 2. R. K. Shiva S/o Late K.N.Rajkumar Age

about 30 years, R/o Bodanahasahal

Village, Anagondanahalli Hobli, Hosakot Taluk, Bengaluru Rural Dist. Whereas, the property is under in this Appeal is originally belongs to one N.K.Narayanappa, during his life time the above said property was granted in Dis Mld. DAR.44/1955-56 by the governmen and put in a possession. As such the said Narayanappa was an absolute owner and in possession and enjoyment of the property by cultivating the same. The property bearing Sy. No.11 measuring acre situated at Beeramanahalli village Kasaba Hobli, Kolar Taluk and Dist, an you are hereby advised to appear before Hon'ble court person by a pleader or

13.10.2025 take notice that in default you are appearance on the the day day an time above the mentioned you shall be placed ex parte and the case will be heard and determined in your absence. Siven under my seal and signature on thi 17.09.2025 at Kolar. By order of the court

HON'BLE DEPUTY COMMISSIONER COURT, KOLAR Advocate for appellant: N.Manjunatha, M. Srinivasa, Advocates, Kolar.

ಹುಬ್ಜ - ಧಾರವಾಡ ಮಹಾನಗರ ಪಾಲಕೆ

ಕಾರ್ಯನಿರ್ವಾಹಕ ಅಭಿಯಂತರರ ಕಛೇರಿ (ಘವನಿ), ಹುಬ್ಬಳ್ಳ - 580 020.

ದೂರವಾಣಿ : 0836 - 2113888, ಇ-ಮೇಲ್ : hdmcswm2021@gmail.com

IN THE COURT OF THE IJIRD ADDL DISTRICT AND SESSION JUDGE AT ANEKAL P & SC. No. 5011/2025

BETWEEN : SMT. PUSHPA @ SARASWATH W/o Late Papa Reddy .K.M, Aged about 53 years, R/at Near Shiva Temple, Sarjapura Main Road, Kommasandra Village, Dommasandra Post, Sarjapura Hobli, Anekal Taluk, Bangaloro 562125. ...Petitioner AND : NIL

ORDER 5 RULE 20(A) OF CPC Whereas the petitioner have instituted a petition against any interest persons you are here by summoned to appear in this court, in person or by pleader duly instructed and able t nswer all material questions relating to the petition or you shall be accompanied by same person able to answer all such questioning on 24.10.2025 at 11'o clock in the forencon, and answer the claim and further you are hereby directed to file on that day a statement of your defense and to produce on said day al documents in your possession and power or not as evidence in support of your defense or claim for set off or counter claim you shall enter such documents in list to be annexed to the

Take notice that, in default of your appearance on the day before mentioned the suit will be heard and determined in your absence. Given under my hand and seal of court of this date 17.09.2025.

Officer, III Addl. Dist., Sessions Judge's Court, Anekal, Bangalore Rural Dist. Advocate for Petitioner.

ಹಣ್ಣು, ಹೂವು ಮತ್ತು ತರಕಾರಿಗಳ (ವಿಶೇಷ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಿನ್ನಿಪೇಟೆ, ಬೆಂಗಳೂರು - 23

ಸಂಖ್ಯೆ: ಹಹೂಮತ(ವಿ)ಕೃಉಮಾಸ(ಬೆಂ)/ 1578/2025–26, ದಿನಾಂಕ : 18.09 2025 ಸಾರ್ವಜನಿಕ ಪ್ರಕಟಣೆ

ಸಮಿತಿ ಬಿನ್ನಿಪೇಟೆ ಹೂವಿನ ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಸಮಸ್ತ ರೈತ ಬಾಂಧವರು, ಪೇಟೆ ಕಾರ್ಯಕರ್ತರು ಹಾಗೂ ಸಾರ್ವಜನಿಕರ ವ್ಯಾಪಾರ ತರಬಯಸುವುದೇನೆಂದರೆ, ಈ ಸಮಿತಿಯ ಗಮನಕ್ಕೆ ತರಬಯಸುವುದೇನೆಂದರೆ, ಈ ಸಮಿತಿಯ ಬಿನಿಪೇಟೆ ಹೂವಿನ ಮಾರುಕಟ್ಟೆ ಪ್ರಾಂಗಣ, ಬೆಂಗಳೂರು ಇಲ್ಲಿ ವೃವಹರಿಸಲು ಮೆ: ಶ್ರೀ ನರಸಿಂಹಸ್ವಾಮಿ ಫ್ಲವರ್ ಮರ್ಚೆಂಟ್ ಡಲುದಾರರು: ಶ್ರೀ ಪ್ರಕಾಶ್ ಎಸ್.ಹೆಚ್. ಮತ್ತು ಶ್ರೀ ಎಸ್ ಹೆಚ್. ಮನೋಹರ್, ಮಳಿಗೆ ಸಂಖ್ಯೆ 54, ಬಿನ್ನಿಪೇ! ಹೂವಿನ ಮಾರುಕಟ್ಟೆ ಪ್ರಾಂಗಣ, ಬೆಂಗಳೂರು ಇವರ ದಲ್ಲಾಲರು / ಸಂಗ್ರಹಣಕಾರರ ಲೈಸನ್ಸ್ ಪಡೆದಿರುತ್ತಾರೆ. ಪ್ರಸ್ತುತ ಸಂಸ್ಥೆಯ ಪಾಲುದಾರರಾದ ಶ್ರೀ ಪ್ರಕಾಶ್ ಎಸ್.ಹೆಟ ಮತ್ತು ಶ್ರೀ ಎಸ್.ಹೆಚ್. ಮನೋಹರ್, ಇವರು ಸಮಿತಿಗೆ ಅರ್ಜಿ ಸಲ್ಲಿಸಿ, ವೈಯಕ್ತಿಕ ಕಾರಣವಿಂದ ಸದರಿ ಸಂಸ್ಥೆಯಿಂದ ಶ್ರೀ ಎಸ್.ಹೆಚ್. ಮನೋಹರ್ ಇವರನ್ನು ನಿವೃತ್ತಿಗೊಳಿಸಿ ಮತ್ತೊಬ್ಬ ಪಾಳುದಾರರಾದ ಶ್ರೀ ಪ್ರಕಾತ್ ಎಸ್.ಹೆಚ್.ಇವರ ಸಂಸ್ಥೆಯ ಮಾಳೀಕತ್ವದಲ್ಲಿ ಮುಂದುವರೆಸಿಕೊಂಡು ಹೋಗಲ ಅನುಮತಿ ಕೊಡಬೇಕಾಗಿ ಕೋರಿರುತಾರೆ.

ಆದುದರಿಂದ, ಸದರಿಯವರಿಂದ ಯಾರಿಗಾದರು ಬಾಕಿ ಇದ್ದಲ್ಲಿ ಹಾಗೂ ಈ ಬಗ್ಗೆ ಯಾರಿಂದಲಾದರು ಸಲಹೆ / ಆಕ್ಷೀಪಣೆಗಳು ಇದ್ದಲ್ಲಿ ಈ ಪ್ರಕಟಣೆ ಹೊರಡಿಸಿದ 07 ದಿನದೊಳಗಾಗಿ ದಾಖಲೆ ಸಹಿತ ಸಮಿತಿಗೆ ಸಲ್ಲಿಸಬಹುದೆಂದು ತಿಳಿಸಲಾಗಿದೆ ಮತ್ತು ನಿಗಧಿತ ಅವಧಿ ಮುಗಿದ ನಂತರ ಬರುವ ಆಕೇಪಣೆಗಳನ್ನು ಪರಿಗಣಿಸುವುದಿಲ್ಲ ಹಾಗೂ ಯಾ: ಆಕ್ಷೇಪಣೆಗಳು ಬಾರದಿದ್ದಲ್ಲಿ ನಿಯಮಾನುಸಾರ ಸದರಿಯವ ಕೋರಿಕೆಯನ್ನು ಪರಿಗಣಿಸಲಾಗುವುದು. ಸಹಿ/-ಕಾರ್ಯದರ್ಶಿ

ನ್ಯಾಯಾಲಯ ಮೈಸೂರು, ಸಿ.ಮಿಸ್.ಸಂಖ್ಯೆ 83/2025

ಅರ್ಜಿದಾರರು: 1. ಸುಧಾಕರ್ .ಜಿ. ಬಿನ್ ಲೇಟ್ ಗೋಪಾಲಗೌನ

ಗಯನ್ನು ಸುಮಾರು 50 ವರ್ಷ. 2. ಸಿ. ಜಯಲಕ್ಷ್ಮಿ ಕೋಂ ಲೇಟ

ಗೋಪಾಲಗೌಡ ವಯಸು ಸುಮಾರು 67 ವರ್ಷ. ಎಲ್ಲರ ವಾಸ:

ಮನೆ ನಂ 03, ಪೂರ್ಣಿಮ ನಿಲಯ ಗೌರಮೆಂಟ್ ಸ್ಥೂಲ

ವಿರುವ

ಅರ್ಜಿದಾರರು ಜನನ ಮತ್ತು ಮರಣ ನೋಂದ

ಆಧಿನಿಯಮ 1969 ಕಂ 13(3)ರ ಅಡಿಯಲ್ಲಿ ಮೇಲಂಡ ಶಾ

ನ್ನಾಯಾಲಯದಲ್ಲಿ 1ನೇ ಅರ್ಜಿವಾರರ ತಮ್ಮನಾದ ಹಾಗು 2ನೇ ಅರ್ಜಿವಾರರ ಮಗನಾದ ಶಶಿಧರ್.ಜಿ ಬಿನ್ ಲೇಟ್

ಗೋಪಾಲಗೌಡ ರವರು ದಿನಾಂಕ: 03.12.2022ರಂದ

ರಂದು ನಂ. 03, ಪೂರ್ಣಮ ನಿಲಯ ಗೌರಮೆಂಟ್ ಸೂಲ

ಪತ್ರಿರ, ಒಡ್ಡಪ್ಪ ರಸ್ತೆ, ಹಿನ್ಕಲ್ ಮೈಸೂರಿನಲ್ಲಿ ಮರೇ

ಹೊಂದಿದು. ಮರಣ ಪ್ರಮಾಣ ಪತ್ರ ನೀಡುವಂತೆ ನಿರ್ದೇಶ

ಕೋರಿ ಅರ್ಜಿ ಸಲ್ಲಿಸಿರುತ್ತಾರೆ, ಮೇಲ್ಕಂಡ ವಿಚಾರದ ಬಗ

ನಾಂಕ: 30.10.2025ರಂದು ಬೆಳಿಗೆ 11 ಗಂಟೆಗೆ ಮೇಲ್ಲಂ

ನ್ಯಾಯಾಲಯದಲ್ಲಿ ಹಾಜರಾಗಿ ತಕರಾರು ಸಲ್ಲಿಸಬಹುದ

ತಪ್ಪಿದಲ್ಲಿ ಏಕ ಪಕ್ಷೀಯವಾಗಿ ಮೇಲ್ಕಂಡ ಪ್ರಕರಣವನ್ನು ಇತ್ಯಥ

ಪ್ರಾಯಲಯದ ಆದೇಶದ ಮೇರೆಗೆ

ಗೌರವಾನ್ವಿಕ 5ನೇ ಜೆ.ಎಂ.ಎಫ್.ಸಿ. ಸ್ಕ್ರಾಯಾಧೀಶರವರ

ನ್ಯಾಯಾಲಯ, ಮೈಸೂರು. ಕರ್ಜಿದಾರರ ಪರ ವಕೀಲರು: ಪ್ರಭಾಕರ

ಸಾರ್ವಜನಿಕರಲಿ ವಿನಾದರು ತಕರಾರು ಇದಲಿ ಸುನಾವಕ

ಕಾರ್ಯನಿರ್ವಹಣಾಧಿಕಾರಿಗಳು ನಗರ ಸಭೆ ಹೊಟಗಳಿ,

ಹತ್ತಿರ, ಒಡ್ಡಪ್ಪರಸ್ತೆ, ಹಿನ್ಕಲ್ ಮೈಸೂರು.

ಾದುರುದಾರರು; ಜನನ ಮತ್ತು ಮರಣಗಳ

ಮೈಸೂರು ತಾಲ್ಲೂಕು, ಮತ್ತು ಜಿಲ್ಲೆ.

ಪ್ರಧಾನ ಸಿವಿಲ್ ಸ್ಯಾಯಾವಿಚರ ಸ್ಯಾಯಾಲಯ ಹಾಗು ಜಿ.ಎಂ.ಎಫ್.ಸಿ ಆಸೇಕಲ್ ಸಿ.ಮಿಸ್ ಸಂಖ್ಯೆ, 1695/2025 ಶ್ರೀಮತಿ ರೂರಿರದ್ದು, ಕೋರ ಲೇಟ್ ಮರ್ಲಿರಕ್ಕು ವಯಸ್ಸ ಸುಮಾರು ಈ ವರ್ಷ, ಶ್ರೀಮತಿ, ತಾರರದ್ದು, ಇರ್ ಲೇಟ್

ಮುಧಿಕರತ್ನ ಪಯಸ್ಸು ಸುಮಾರು 75 ಪರ್ಷ. ಇಲ್ಲರ ಪಾನ: ಪಠಕನಕಕ್ಕ ಅಂಜೆ ಮತ್ತು ಗ್ರಾಮ, ಈಸಲಾ ಹೋಬಕ, ಜನೇಕರ್ ವಾಲ್ಲೂಕು, ಬೆಂಗತೂರು- 500 100 . ಪರ. -ಬರುದ್ಧ-- ಆಸೇಕಲ್ ತಪತೀಲ್ದಾರ್ ಅನೇಕಲ್, ಖೆಂಗಳೂರು ..ಎದುರುದಾರರು ತಿಳುದಆಕೆ ಪತ್ರ

that my client, RAFIQ BASHA K, S/o. late. Syed Kadar, residing at #108, 6th Cross, Zulekha Masing Road, Thanisandra, Bengaluru 560077, is the lawful owner of the Schedule Property and has intertievably lost the Original Sale Deed Dated: 18/11/2020 registered as Document bearing No.BIKS-1-10068-2020-21 of Book-lin the Office of the Senior Sub-Registrar, Banaswadi, Bengaluru and other related documents in respect of the Schedule Property. A FIR has been registered on 15/09/2025 before the Sampigehalli Police Station, Bengaluru, in their Cr.No.37/2025. In the event if any person/s finds or is in possession of the aforesaid original documents are hereby requested to kindly handover the same to my client RAFIQ BASHA K (Mob.: 8892721152) or to the nearest police station or to the undersigned within Fifteen ತಿಳುವೇಶ ಪತ್ರ ಈ ಮೂಲಕ ಸಾರ್ಕಾಜನಿಕಲಿಗೆ ತಿಜಯಪಡಿಸುವುದೇನೆಂದರೆ ಮೇಲ್ಬಂಡ ಅರ್ಜವಾರ ನಡೆದಿನ ಸ್ಥಾಯಕಾಯಪತ್ರ ಅರ್ಜ ಸ್ಥೇಷಿನ್ಸ್, ಅವರಂತೆ ಸೆನ್ನಿ ಅರ್ಜವಾರನ ನಡೆದಿನ ಸ್ಥೀಯಾಲಯಪತ್ರ ಅರ್ಜ ಸ್ಥೇಷಿನ್ಸ್, ಅವರಂತೆ ಸೇ ಅರ್ಜವಾರನ ತನೆ. ಅರ್ಜವಾರನ ವರ್ಯವಿಸುವುದೇ ಪತ್ರ ಸ್ಥೀಷಿನ್ಸ್, ಅವರು ಮಾರಕನೆತ್ತಾ ಗ್ರಾಮ, ಕನೆಗೆ ಮರಣದ ಮಾಹಿತಿಯ ಅನೇಕಲ್ ಪತಿಹೇಶುತ್ ರವರು ಮಾರಕನೆತ್ತಾ ಗ್ರಾಮ, ನಡೆದೆ ಮರಣದ ಮಾಹಿತಿಯ ಅನೇಕಲ್ ಪತಿಹೇಶುವ್ ರವರು ಮಾರಕನೆ ಮಾಹಿತಿಯ ಅನೇಕಲ್ ಪತಿಹೇಶುವು ಮರಣದ ನೊಂದಣೆ ಅರ್ಜವಾರು ಮೇಲು ಸ್ಥಾಮಕಾಯವಾರು ಪ್ರಕ್ಷಿಸಿ ಅರ್ಜವಾರು ಮೇಲು ಸ್ಥಮಿಕಾಯವಾರು ಪ್ರಕ್ಷಿಸಿ ಅರ್ಜವಾರು ಮೇಲು ಸ್ಥಮಿಕಾಯವಾರು ಪ್ರಕ್ಷಿಸಿ ಅರ್ಜವಾರು ಮೇಲು ಸ್ಥಮಿಕಾಯವಾರು ಪ್ರಕ್ಷಿಸಿ ಅರ್ಜವಾರು ಮೇಲು ಸ್ಥಮಿಕಾಯವಾರು ಈ ನಂಬರದ ಯಾರಾವರು ಪಠರಾಗು ಅವರು ಸ್ಥಮಿಕಿಯಾರನೆ ಈ ಸಂಬಂದ ಯಾರಾವರು ಪಠರಾಗು ಅವರು ಸ್ಥಮಿಕಿಯಾರನೆ ಈ ಸಂಬಂದ ಮೆಲಾಗು ಮಾರಕನೆಗೆ ಸ್ಥಮಿಕಾಯವಾರಿಯಪ್ರದೆ ಪರ್ವವಿಸುವಾರನೆ ಕಾರ್ಡವಾರು ಪರವಾಗಿ ಪರ್ವವಾರನೆ ಪರ್ವವಾಗ ಪ್ರಭಮವಾರವಾಗಿಯಪ್ರದೆ ಪ್ರಕ್ಷಿಸಿದ್ದ ಬಹುತ್ತುಗಳು ತಮ್ಮವಾರ ತಿಂದು ಪ್ರವಿಷವಾಗ ಪ್ರಕ್ಷಿಸುವುದೆ ಮರುವಾಗಿ ಈ ಮೂಲಕ ತಿಅಯ ಪಡಿಸಲಾಗಿದೆ.

ಈ ಪ್ರಕಟಣೆಯನ್ನು ಸ್ಯಾಯಲಯದ ಮೊಹರಿಸ ದಿಸಾಂಕ: 17/06/2025 ರಂದು ನೀಡಲಾಗಿದೆ, ನ್ಯಾಯಾಲಯದ ಆದೇಶದ ಮೇಲೆಗೆ, ತಿರಸ್ತೆಯ ಪ್ರಧಾನ ಸಿವಿಲ್ ಸ್ಟ್ರಾಯಾಧೀಶರ ಸ್ಟ್ರಾಯಾಲಯಿ ಜಿ.ಎಂ.ಎಫ್.ಸಿ ಅನೇಕಲ್

ಪಾದಿಯ ಪರ ಪಕೀಲರು: ಬಿ. ಹೇಪಾಡ್ರಿ ನಂ.ಕ. ಯಲ್ಲಪ್ಪ ಜಿಲ್ಲಂಗ್, ಅತ್ತಿಬೆಲೆ ರಸ್ತೆ ಜನೇಕಲ್ ಚೌಸ್, ಬೆಂಗಹೂರು.

24-09-2025 ರಂದು ಸಂಜೆ 5.30 ಗಂಟೆ.

ಸ್ಥಳ: ಮೈಸೂರು

ಕರ್ನಾಟಕ ಸರ್ಕಾರ ಪ್ರಾಂಶುಪಾಲರು, ಡಯಟ್ ಮತ್ತು ಉಪನಿರ್ದೇಶಕರ (ಅಭಿವೃದ್ಧಿ) ಕಾರ್ಯಾಲಯ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಚಿಕ್ಕಮಗಳೂರು

ಸಂಖ್ಯೆ: ಇ3.ಡಯಟ್/ಕಂ.ಲ್ಮಾಬ್/24/2024-25

E:mail-diet.chikmagalore@gmail.com web:dietchikkamagalur.karnataka.gov.in ದಿನಾಂಕ:11-09-2025

ಅಲಾವಧಿ ಌ-ಟೆಂಡರ್ ಪ್ರಕಟಣೆ

ದಿನಾಂಕ: 16.08.2025.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ರಾಮನಹಳ್ಳಿ ಚಿಕ್ಕಮಗಳೂರು ವತಿಯಿಂದ 2024-25ನೇ ಸಾಲಿನಲ್ಲಿ ಆಯವ್ಯಯ ಘೋಷಿತ 96(ಡಿ) ಕಾರ್ಯಕ್ರಮ ದಡಿ ಈ ಜಿಲ್ಲೆಯ 06 ಸರ್ಕಾರಿ ಪೌಢ ಶಾಲೆಗಳಿಗೆ ALL IN ONE COMPUTER, 2.KVA UPS WITH BATTERIES and MINI MFD PRINTER WITH SCANNERಗಳನ್ನು ಸರಬರಾಜು ಮಾಡಿ ಅಳವಡಿಸಲು ಅರ್ಹ ಆಸಕ್ತ ಪೂರೈಕೆದಾರ ರಿಂದ ಅಲಾವಧಿ ಇ-ಟೆಂಡರನ್ನು ಆಹ್ವಾನಿಸಲಾಗಿದೆ. ಟೆಂಡರ್ ವಿವರಗಳು ಇ-ಪ್ರೊಕ್ಕೂ ರ್ ಮೆಂಟ್ ವೇದಿಕೆಯ https://kppp.karnataka.gov.in ನಲ್ಲಿ ಲಭ್ಯವಿದೆ. ಆಸಕ್ತ ಸಂಸ್ಥೆಯವರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಬಿಡ್ ದಾಖಲೆಗಳನ್ನು ಸಲ್ಲಿಸಬಹು ದಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಡಯಟ್ ಚಿಕ್ಕಮಗಳೂರು ಈ ಕಛೇರಿ ಯಲ್ಲಿ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ:

> ಸಹಿ/- ಪ್ರಾಂಶುಪಾಲರು ಡಯಟ್ ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಚಿಕ್ಕಮಗಳೂರು

ಕರ್ನಾಟಕ ಸರ್ಕಾರ

ಕಾರ್ಯಪಾಲಕ ಇಂಜಿನಿಯರ್ರವರ ಕಛೇರಿ ಲೋಕೋಪಯೋಗಿ ಇಲಾಖೆ ಹಾಸನ ವಿಭಾಗ, ಹಾಸನ. ರಂಖ್ಯೆ:22:ಕಾಇಂ:ಲೋಇ:ಹಾವಿಹಾ:ಜೆ.ಇ-05:2025-26,

ದಿನಾಂಕಃ15.09.2025

ಅಲ್ಪಾವಧಿ ಟೆಂಡರ್ ಪ್ರಕಟಣೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಅಧಿನಿಯಮ 1999

ಹಾಗೂ ನಿಯಮಗಳು 2000 ರಂತೆ ಸ್ಪ್ಯಾಂಡರ್ಡ್ ಟೆಂಡರ್ ಡಾಕ್ಯೂಮೆಂಟ್ ಕೆ.ಡಬ್ಲ್ಯೂ-2&3 ರ ನಿಯಮದನ್ವಯ ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿತರಾದ ಅರ್ಹ ದರ್ಜೆ ಗುತ್ತಿಗೆದಾರರಿಂದ ನಂ–1 ಲೋ.ಇ, ಉಪವಿಭಾಗ, ಹಾಸನ ವ್ಯಾಪ್ತಿಯ ಹಾಸನಾಂಬ/ಸಿದ್ದೇಶ್ವರ ಜಾತ್ರಾ ಮಹೋತ್ಸವದ 02 ಸಂಖ್ಯೆ ಕಾಮಗಾರಿಗಳಿಗಾಗಿ ಟೆಂಡರ್ ಕರೆಯಲಾಗಿದ್ದು, ಗರಿಷ್ಟ ಗುತ್ತಿಗೆ ಮೊತ್ತ 87.71 ಲಕ್ಷ ಹಾಗೂ ಕನಿಷ್ಠ ಮೊತ್ತ 21.14 ಲಕ್ಷ ಇದ್ದು, ಇ–ಪ್ರೊಕ್ಕೂರ್ಮೆಂಟ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕಡೆಯ ದಿನಾಂಕ: 23.09.2025 ರ 16.00 ಗಂಟೆ. ಹೆಚ್ಚಿನ ವಿವರಗಳಿಗಾಗಿ ಇ–ಪ್ರೊಕ್ಕೂರ್'ಮೆಂಟ್ ಪೋರ್ಟಲ್ https://kppp.karnataka. gov.in ಮೂಲಕ ನೋಡುವುದು ಅಥವಾ ಈ ಕಛೇರಿಯ ಸಹಾಯಕ ದೂರವಾಣಿ ಸಂಖ್ಯೆ: 08172–268437 ರಿಂದ ಕಛೇರಿಯ ವೇಳೆಯಲ್ಲಿ ಮಾಹಿತಿ ಪಡೆಯಬಹುದಾಗಿದೆ.

ಸಹಿ/-ಕಾರ್ಯಪಾಲಕ ಇಂಜಿನಿಯರ್, ಲೋಇ ಹಾಸನ ವಿಭಾಗ, ಹಾಸನ. ವಾಸಾಸಂಇ/ಹಿಸನಿ/ಹಾಸನ/576/ಕೆಎಸ್ಎಂಸಿಎ/2025-20

🧻 ಕರ್ನಾಟಕ ರೂರಲ್ ಇನ್ಫ್ರಾಸ್ಟಕ್ಷರ್ ಡೆವಲಪ್ಮೆಂಟ್ ಲಿಮಿಟೆಡ್ (ಕರ್ನಾಟಕ ಸರ್ಕಾರದ ಉದ್ಯಮ)

್ರಾಮೀಣಾಭಿವೃದ್ಧಿ ಭವನ, 4 ಮತ್ತು 5ನೇ ಮಹಡಿ, ಆನಂದರಾವ್ ವೃತ್ತ ,

ಬೆಂಗಳೂರು - 560 009 ಸಂಖ್ಯೆ: ಕೆಆರ್ಐಡಿಎಲ್/ಡಬ್ಲ್ಯೂಕೆಎಸ್/ಟಿಎನ್ಡಿ/ಕಿಯೋನಿಕ್ಸ್/ಹುಬ್ಬಳ್ಳಿ/ಟಿಪಿ&ಪಿಎಂಸಿ/2025–26

ಸಲಹಾ ಸೇವೆಗೆ ಅಲ್ಪಾವಧಿ ಟೆಂಡರ್ ಪ್ರಕಟಣೆ

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತವು ಈ ಕೆಳಗಿನ ಕಾರ್ಯಯೋಜನೆಗಳೊಂದಿಗೆ ಸಲಹಾ ಸೇವೆಗಳನ್ನು ಒದಗಿಸಲು ಇ-ಟೆಂಡರ್ ಆಹ್ವಾನಿಸಿದೆ.

ಕರ್ನಾಟಕದ ಹುಬ್ಬಳ್ಳಿಯಲ್ಲಿರುವ ಕಿಯೋನಿಕ್ಸ್ ಐಟಿ ಪಾರ್ಕ್ ನ ನವೀಕರಣ ಕಾರ್ಯಕ್ಕಾಗಿ ಥರ್ಡ್ ಪಾರ್ಟಿ ಮತ್ತು ಯೋಜನಾ ನಿರ್ವಹಣಾ ಸಲಹಾ ಸೇವೆಗಳನ್ನು ಒದಗಿಸುವುದು.

ಟೆಂಡರ್ನಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಸಂಸ್ಥೆಗಳು ಇ–ಆಡಳಿತ ಸಚಿವಾಲಯದ ಹೊಸ ವೆಬ್ಸೈಟ್: www.kppp.karnataka.gov.in ಮೂಲಕ ಮಾತ್ರ ವೀಕ್ಷಿಸಬಹುದು, ಡೌನ್ಲೋಡ್ ಮಾಡಬಹುದು ಮತ್ತು ಅರ್ಜಿ ಸಲ್ಲಿಸಬಹುದು. ಟೆಂಡರ್ಗಳನ್ನು ಇ-ಪ್ರೊಕ್ಯೂರ್ಮೆಂಟ್ ಮೋರ್ಟಲ್ ಮೂಲಕ ಸೂಚಿತ ದಿನಾಂಕ ಮತ್ತು ಸಮಯದೊಳಗೆ ವಿದ್ಯುನ್ಮಾನ (ಇಂಟರ್ ನೆಟ್ ಮೂಲಕ ಆನ್ ಲೈನ್) ದಲ್ಲಿ ಮಾತ್ರ ಸಲ್ಲಿಸುವುದು. ಇ-ಪ್ರೋಕ್ ಸಹಾಯವಾಣಿ ಸಂಖ್ಯೆ: +91 924021400, +91 9240214001, +91 8068948777,

+91 8046010000. ಸಂಸ್ಥೆಯು ಸಲ್ಲಿಸಬೇಕಾದ ಇಎಂಡಿ ಹಣ: ರೂ.25,000/-

> ವಿಚಾರಣೆಗೆ ಕೊನೆಯ ದಿನಾಂಕ ಮತ್ತು ಸಮಯ:04.10.2025, ಮಧ್ಯಾಹ್ನ

ಟೆಂಡರ್ ಸ್ಪೀಕರಿಸಲು ಕೊನೆಯ ದಿನಾಂಕ ಮತ್ತು ಸಮಯ: 04.10.2025,

ಮಧ್ಯಾಹ್ನ 3.00 ಗಂಟೆವರೆಗೆ. ತಾಂತ್ರಿಕ ಬಿಡ್ ತೆರೆಯುವ ದಿನಾಂಕ: 08.10.2025, ಮಧ್ಯಾಹ್ನ 3.00 ಗಂಟೆಗೆ ಹಣಕಾಸು ಬಿಡ್ ತೆರೆಯುವ ದಿನಾಂಕ: 10.10.2025, ಮಧ್ಯಾಹ್ನ 3.00 ಗಂಟೆಗೆ.

ಹೆಚ್ಚಿನ ವಿವರಗಳಿಗೆ ದಯವಿಟ್ಟು ಸಂಪರ್ಕಿಸಿ: ಮುಖ್ಯ ಅಭಿಯಂತರರು (ಬೆಂಗಳೂರು),

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ, ಬೆಂಗಳೂರು-09. ದೂ.ಸಂಖ್ಯೆ: 080-28015604/ +91 82176 33267/+91 9972959989 ಇ–ಮೇಲ್:tenderworks@kridl.net/ddworkskridl@gmail.com

ಸಹಿ/- ಮುಖ್ಯ ಅಭಿಯಂತರರು (ಬೆಂಗಳೂರು)

ನೆಲಮಂಗಲ ಯೋಜನಾ ಪ್ರಾಧಿಕಾರ

2ನೇ ಮುಖ್ಯರಸ್ತೆ, ಸದಾಶಿವನಗರ, ನೆಲಮಂಗಲ-562123 ಇ–ಮೇಲ್: nelamangala.pa@gmail.com Phone No: 96630 46622

ಸಾರ್ವಜನಿಕ ಪ್ರಕಟಣೆ

ಸಂಖ್ಯೆ: ನೆಯೋಪ್ರಾ:CLU:56:2025-26

ವಾ.ಸಾ.ಸಂ.ಇ/ವಾಪ/2882/2025-26

ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 134 ಬೆಂರುಪ್ಸಾ 2006 ದಿನಾಂಕ: 13-02-2007 ರನ್ನಯ ನೆಲಮಂಗಲ ತಾಲ್ಲೂಕು, ಕಸಬಾ-2 ಹೋಬಳಿ, ಬೈರನಹಳ್ಳಿ ಗ್ರಾಮವು "ನೆಲಮಂಗಲ ಸ್ಥಳೀಯ ಯೋಜನಾ ಪ್ರದೇಶದ" ವ್ಯಾಪ್ತಿಗೆ ಒಳಪಟ್ಟಿದ್ದು, ನೆಲಮಂಗಲ ಸ್ಥಳೀಯ ಯೋಜನಾ ಪ್ರದೇಶಕ್ಕೆ ಸರ್ಕಾರದ ಆದೇಶ ಸಂಖ್ಯೆ: ನಅಇ 150 ಬಿಎಂಆರ್ 2013, ದಿನಾಂಕ: 01-06-2015ರಲ್ಲಿ ಅನುಮೋದನೆಗೊಂಡಿರುವ ಮಹಾಯೋಜನೆಯಲ್ಲಿ ಈ ಕೆಳಕಂಡ ಜಮೀನನ್ನು **"ವ್ಯವಸಾಯ"** ವಲಯದಲ್ಲಿ ಕಾಯ್ದಿರಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 14(ಎ) ರ ಅಡಿಯಲ್ಲಿ 'ಕೈಗಾರಿಕೆ' ಉದ್ದೇಶಕ್ಕೆ ಭೂ ಉಪಯೋಗ ಬದಲಾವಣೆ ಮಾಡಲು ಅರ್ಜಿದಾರರು ಕೋರಿರುವಂತೆ "ವ್ಯವಸಾಯ" ವಲಯದಿಂದ "ಕೈಗಾರಿಕೆ" ಉದ್ದೇಶಕ್ಕೆ ಭೂ ಉಪಯೋಗ ಬದಲಾವಣೆ ಮಾಡುವ ಸಂಬಂಧ ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿವಸಗಳೊಳಗಾಗಿ ಆಕ್ಷೇಪಣೆಗಳನ್ನು ಲಿಖಿತವಾಗಿ ಸದಸ್ಯ ಕಾರ್ಯದರ್ಶಿಗಳು, ನೆಲಮಂಗಲ ಯೋಜನಾ ಪ್ರಾಧಿಕಾರ, ನೆಲಮಂಗಲ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ.

ಕಂದಾಯ ದಾಖಲಾತಿಗಳಂತೆ ಮಾಲೀಕರ ಹೆಸರು	ತಾಲ್ಲೂಕು/ ಹೋಬಳಿ/ಗ್ರಾಮ	ಸ.ನಂ	ವಿಸ್ತೀರ್ಣ (ಎ–ಗು)	ಅನುಮೋದಿತ ಮಹಾಯೋಜನೆಯಂತೆ ಭೂ ಉಪಯೋಗ	ಬದಲಾವಣೆ ಕೋರಿರುವ ಭೂ ಉಪಯೋಗ
BIESEE INDIA PVT LTD ಪರವಾಗಿ Mr.Sayeed Ahmed CEO/Director S/o. Mr.Shaikh Mahamood	ನೆಲಮಂಗಲ/ ಕಸಬಾ-2/ ಬೈರನಹಳ್ಳಿ	106	00-21	ವ್ಯವಸಾಯ	ಕೈಗಾರಿಕೆ
		109/1	00-32		
		109/2	02-16 (03ಗು 'ಎ' ಖರಾಬು ಸೇರಿ)		
		110/1	02-15.5		
		111/1	02-13.5		
		112/2	00-03		
		112/5	01-00		
		112/9	01-04		
		112/10	01-14		
		112/11	01-07		
		113/8	01–19		
		113/28	00-15		
		122/3	01-00		
		12274	00 20		

122/4 00-20 **ಷರಾ:**– ಪ್ರಶ್ನಿತ ಜಮೀನುಗಳಲ್ಲಿ **ಕೈಗಾರಿಕೆ** ಚಟುವಟಿಕೆಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಸದರಿ ಚಟುವಟಿಕೆಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಸಾರ್ವಜನಿಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಾರ್ವಜನಿಕ ಹಿತಾಸಕ್ತಿ ಅಂಶ ಅಡಗಿದೆ ಎಂದು ತಿಳಿಸುತ್ತಾ, ಸದರಿ ಪ್ರದೇಶವನ್ನು **"ವ್ಯವಸಾಯ ವಲಯದಿಂದ ಕೈಗಾರಿಕೆ ಉದ್ದೇಶಕ್ಕೆ"** ಭೂ ಉಪಯೋಗ ಬದಲಾವಣೆ ಮಾಡಿಕೊಳ್ಳಲು ಇಚ್ಛಿಸಿರುವುದಾಗಿ ತಿಳಿಸಿರುತ್ತಾರೆ.

ಜಂಟಿ ನಿರ್ದೇಶಕರು,

ನಗರ ಮತ್ತು ಗ್ರಾಮಾಂತರ ಯೋಜನೆ ಹಾಗೂ ಸದಸ್ಯ-ಕಾರ್ಯದರ್ಶಿ,

ನೆಲಮಂಗಲ ಯೋಜನಾ ಪ್ರಾಧಿಕಾರ,

ನೆಲಮಂಗಲ.

(ಕೆ.ಪಿ.ಪಿ. ಪೋರ್ಟಲ್ ಮೂಲಕ ಮಾತ್ರ)

ಸಂಖ್ಯೆ : ಎಚ್.ಡಿ.ಎಂ.ಸಿ./ಎಸ್.ಡಬ್ಲ್ಯೂ.ಎಂ./74/25-26

- ಧಾರವಾಡ ಮಹಾನಗರ ಪಾಲಿಕೆಯು ಸ್ವಚ್ಚ ಭಾರತ ಮಿಷನ್ 2.0 (ನಗರ) ಯೋಜನೆಯಡಿ ಮೆಟರಿಯಲ್ ರಿಕವರಿ ಫೆಸಿಲಿಟಿಗೆ ಅವಶ್ಯವಿರುವ ಯಂತ್ರೋಪಕರಣಗಳನ್ನು ಕೆ.ಟಿ.ಪಿ.ಪಿ. ನಿಯಮಾನುಸಾರ ಖರೀದಿಸಲು ನೋಂದಾಯಿತ ಅರ್ಹ ಏಜೆನ್ನಿಗಳಿಂದ ಟೆಂಡರ್ಗಳನ್ನು ಆಹ್ವಾನಿಸಿದೆ.

ಟಿಂಡರ್ ಅಧಿಸೂಚನೆ

: ಟೆಂಡರ್ ವೇಳಾಪಟ್ಟಿ :

ಟೆಂಡರ್ ಇಂಡೆಂಟ್ ಸಂಖ್ಯೆ	ಟೆಂಡರ್ಗಿಟ್ಟ ಮೊತ್ತ (ರೂ.ಲಕ್ಷಗಳು)	ಇ.ಎಂ.ಡಿ. ಮೊತ್ತ (ರೂ.ಗಳು)	ಟೆಂಡರ್ ಪೂರ್ವಭಾವಿ ಸಭೆ ದಿನಾಂಕ & ಸಮಯ	ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ & ಸಮಯ	ಟೆಂಡರ್ ತೆರೆಯುವ ದಿನಾಂಕ & ಸಮಯ
DMA/2024-25/ IND4340/Call-3	511.79	7,67,694.00	29-09-2025 ರ ಬೆಳಿಗ್ಗೆ 11.00 ಘಂಟೆ	10-10-2025 ರ ಸಂಜೆ 4.30 ಘಂಟೆ	14-10-2025 ರ ಬೆಳಿಗ್ಗೆ 10.30 ಘಂಟೆ

ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕುರಿತು ಹೆಚ್ಚಿನ ಮಾಹಿತಿಯನ್ನು ದಿನಾಂಕ : 19-09-2025 ರಿಂದ www.kppp.karnataka.gov.in ಗೆ ಲಾಗಿನ್ ಆಗಿ ಪಡೆಯಬಹುದು, ಹೆಚ್ಚಿನ ವಿವರಗಳಿಗೆ ಕೆಳ ಸಹಿದಾರರ ಕಛೇರಿಯನ್ನು ಕೆಲಸದ ಸಮಯದಲಿ ಸಂಪರ್ಕಿಸಬಹುದು, ಸಹಿ/- ಕಾರ್ಯನಿರ್ವಾಹಕ ಅಭಿಯಂತರರು (ಘವನಿ)

ಡಿಐಪಿಆರ್/ಧಾರವಾಡ/675/ಮಣಿಪಾಲ್/2025-20

Bluspring ಬ್ಲೂಸ್ಪಿಂಗ್ ಎಂಟರ್ಪ್ರೈಸಸ್ ಲಿಮಿಟೆಡ್

Corporate Identity Number (CIN): L81100KA2024PLC184648 ನೋಂದಾಯಿತ ಮತ್ತು ಕಾರ್ಪೋರೇಟ್ ಕಚೇರಿ: 3/3/2. ಬೆಳ್ಳಂದೂರು ಗೇಟ್. ಸರ್ಜಾರಮರ ಮುಖ್ಯರಸ್ತೆ ಬೆಳ್ಳಂದೂರು, ಬೆಂಗಳೂರು, ಬೆಂಗಳೂರು ದಕ್ಷಿಣ, ಕರ್ನಾಟಕ, ಭಾರತ, 560 103; ದೂ.: 080-6105 6001 ವೆಬ್ಸ್ಟ್ www.bluspring.com; ಇ-ಮೇಲ್: corporatesecretarial@bluspring.com

1ನೇ ವಾರ್ಷಿಕ ಮಹಾಸಭೆಯ (ಎಜಿಎಂ) ಸೂಚನೆಗೆ ಸಂಬಂಧಿಸಿದಂತೆ ಸಭೆಯ ಸಮಯ ಬದಲಾವಣೆಯ ತಿದ್ದುಪಡಿ

ಸೆಪ್ಕೆಂಬರ್ 5, 2025ರಂದು ಪ್ರಸಾರವಾದ ಪತ್ರಿಕಾ ಪ್ರಕಟಣೆಯ ಮುಂದುವರಿದ ಭಾಗವಾಗಿ, ಬ್ಲೂಸ್ಪಿಂಗ್ ಎಂಟರ್ಪ್ರೈಸಸ್ ಲಿಮಿಟೆಡ್ ("ಕಂಪನಿ") ತನ್ನ 1ನೇ ವಾರ್ಷಿಕ ಮಹಾಸಭೆಯನ್ನು ("1ನೇ ಎಜಿಎಂ") ನಡೆಸುವ ಸೂಚನೆಗೆ ತಿದ್ದುಪಡಿಯನ್ನು ಈ ಮೂಲಕ ಪ್ರಕಟಣೆ ಮಾಡಲಾಗಿದೆ. ದಿನಾಂಕ ಸೆಪ್ಟೆಂಬರ್ 4, 2025ರ 1ನೇ ವಾರ್ಷಿಕ ಮಹಾಸಭೆಯ ಸೂಚನೆಯಲ್ಲಿ ತಿಳಿಯಪಡಿಸಿದ ವ್ಯವಹಾರಗಳನ್ನು ವ್ಯವಹರಿಸಲು ವೀಡಿಯೊ ಕಾನ್ಫರೆನ್ಸಿಂಗ್ ("ವಿಸಿ") / ಅದರ್ ಆಡಿಯೋ-ವಿಶುವಲ್ ಮೀನ್ಸೆಗಳ ("ಒಎವಿಎಂ") ಮೂಲಕ 1ನೇ ವಾರ್ಷಿಕ ಮಹಾಸಭೆಯನ್ನು ಮಧ್ಯಾಹ್ನ 03:00 (ಐಎಸ್ಟಿ)ರ ಬದಲಿಗೆ ಮಂಗಳವಾರ, ಸೆಪ್ಟೆಂಬರ್ 30, 2025ರ

ಬೆಳಿಗ್ಗೆ 10:00 (ಐಎಸ್ಟಿ)ಕ್ಕೆ ನಡೆಯಲಿದೆ. ಈ ತಿದ್ದುಪಡಿಯನ್ನು ಈ ಹಿಂದೆ ವಿತರಿಸಲಾದ 1ನೇ ವಾರ್ಷಿಕ ಮಹಾಸಭೆಯ ಸೂಚನೆಯೊಂದಿಗೆ ಓದಿಕೊಳ್ಳತಕ್ಷದ್ದು, ಈ ತಿದ್ದುಪಡಿಯ ಸೂಚನೆಯನ್ನು ಎಲ್ಲಾ ಷೇರುದಾರರಿಗೆ ಸೆಪ್ಟೆಂಬರ್ 18, 2025ರಂದು ಇಮೇಲ್ ಮೂಲಕ ಕಳುಹಿಸಲಾಗಿದೆ. ಇಮೇಲ್ ವಿಳಾಸಗಳನ್ನು ನೋಂದಾಯಿಸದ ಷೇರುದಾರರಿಗೆ, 1ನೇ ವಾರ್ಷಿಕ ಮಹಾಸಭೆಯ ಸೂಚನೆಗೆ ತಿದ್ದುಪಡಿಯ ಭೌತಿಕ ಪ್ರತಿಯನ್ನು ಅಂಚೆ ಮೂಲಕ ಕಳುಹಿಸಲಾಗಿದೆ.

ಹಿಂದಿನ ವಿವರ	ಪರಿಷ್ಕರಿಸಿದ ವಿವರ			
ದಿನಾಂಕ: ಮಂಗಳವಾರ, ಸೆಪ್ಪೆಂಬರ್ 30, 2025	ದಿನಾಂಕ: ಮಂಗಳವಾರ, ಸೆಪ್ಟೆಂಬರ್ 30, 2025			
ಸಮಯ: ಮಧ್ಯಾಹ್ನ 03.00 ಗಂಟೆ (ಐಎಸ್ಟಿ)	ಸಮಯ: ಬೆಳಿಗ್ಗೆ 10.00 ಗಂಟೆ (ಐಎಸ್ಟಿ)			

ಯಾವುದೇ ಬದಲಾವಣೆ ಇರುವುದಿಲ್ಲ. ಸಿಡಿಎಸ್ಎಲ್ನ ಇ–ಮತದಾನ ವ್ಯವಸ್ಥೆಯಿಂದ 1ನೇ ವಾರ್ಷಿಕ ಮಹಾಸಭೆಗೆ ಹಾಜರಾಗುವ ಮತ್ತು ರಿಮೋಟ್ ಇ–ಮತದಾನದ ಬಗ್ಗೆ ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿದ್ದಲ್ಲಿ, ಷೇರುದಾರರು ಸಿಡಿಎಸ್ಎಲ್ ವೆಬ್ಸ್ಟೆಟ್ ನಲ್ಲಿ ಲಭ್ಯವಿರುವ ಪದೇ ಪದೇ ಕೇಳಲಾಗುವ ಪ್ರಶ್ನೆಗಳು ('FAQs') ಮತ್ತು ಇ–ಮತದಾನ ಕೈಪಿಡಿಯನ್ನು ನೋಡಬಹುದು ಅಥವಾ <u>helpdesk.evoting@cdslindia.com</u> ಗೆ ಇಮೇಲ್ ಬರೆಯಬಹುದು ಅಥವಾ ಟೋಲ್–ಫ್ರೀ ಸಂಖ್ಯೆ 1800 21 09911ಕ್ಕೆ ಕರೆಮಾಡಬಹುದು ಅಥವಾ irg@integratedindia.in ನಲ್ಲಿ ಆರ್ಟಿಎ ಅವರನ್ನು ಸಂಪರ್ಕಿಸಬಹುದು.

ಅದರಂತೆ, ಷೇರುದಾರರು ಮೇಲಿನ ಬದಲಾವಣೆಯನ್ನು ಗಮನಿಸಿ ಸೆಪ್ಟೆಂಬರ್ 30, 2025ರಂದು ಬೆಳಿಗ್ಗೆ 10:00 ಗಂಟೆಗೆ (ಐಎಸ್ಟ್)

1ನೇ ವಾರ್ಷಿಕ ಮಹಾಸಭೆಗೆ ಹಾಜರಾಗುವಂತೆ ಕೋರಲಾಗಿದೆ. 1ನೇ ವಾರ್ಷಿಕ ಮಹಾಸಭೆ ಸೂಚನೆಯ ಎಲ್ಲಾ ಇತರೆ ವಿಷಯಗಳಲ್ಲಿ

ಬ್ಲೂಸ್ಪಿಂಗ್ ಎಂಟರ್ಪ್ರೈಸಸ್ ಲಿಮಿಟೆಡ್ ಪರವಾಗಿ ದಿನಾಂಕ: ಸೆಪ್ಟೆಂಬರ್ 18, 2025 ಕಂಪನಿ ಕಾರ್ಯದರ್ಶಿ ಮತ್ತು ಅನುಸರಣೆ ಅಧಿಕಾರಿ : ಬೆಂಗಳೂರು

ಸದಸ್ಪತ್ವ ಸಂಖ್ಯೆ: ACS 29253

ಅರ್ಜುನ್ ಮಖೇಚಾ